



ಕರ್ನಾಟಕ ಸರಕಾರ

ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುಖೋಳ
(ಕ್ಷಾಸ್ತರ್ : ಉತ್ತರ)

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಒಂಟಗೋಡಿ

ತಾ|| ಮುಖೋಳ

ಜಿ|| ಭಾಗಲಕೋಟಿ

2021-22 ನೇ ಶಾಲಿನ

ಸೇತುಬಂಧ 30 ದಿನಗಳ

ಕಾರ್ಯಕ್ರಮದ ಚಟುವಟಿಕೆಗಳು

ತರಗತಿ : 6

ವಿಷಯ : ವಿಜಾನ

-: ವಿಷಯ ಶಿಕ್ಷಕರು :-

ಶ್ರೀ. ಗಣಪತಿ ಕೋಲಾರ


(ಪ.ಪ್ರಾ.ಶಾ.ಶಿ)

(ಗಣಿತ ಮತ್ತು ವಿಜಾನ)

ದಿನ - 1


ಅಪೇಕ್ಷಿತ ಕಲಿವಿನ ಫಲ :	ಸಸ್ಯ ಮತ್ತು ಪ್ರಾಣಿಗಳಲ್ಲಿ ಮೋಷಣೆಯನ್ನು ತಿಳಿಯುವರು.
ಕಲಿಕೆಯ ಅಂಶಗಳು :	1. ಸಸ್ಯಗಳಲ್ಲಿ ಮೋಷಣೆಯನ್ನು ತಿಳಿಯುವರು.

1.1 ದ್ಯುತಿ ಸಂಶೋಧನೆ ಶ್ರಿಯೆ :



ದ್ಯುತಿಸಂಶೋಧನೆಯನ್ನು ತೋರಿಸುವ ಚಿತ್ರ

ಎಲೆಗಳು ಸಸ್ಯಗಳ ಆಹಾರದ ಕಾರ್ಬನ್ ನೆಗಳು, ಆದ್ದರಿಂದ ಎಲ್ಲಾ ಕಚ್ಚಾವಸ್ತುಗಳು ಎಲೆಗಳಿಗೆ ತಲುಪಬೇಕು. ಮಣಿನಲ್ಲಿರುವ ನೀರು ಮತ್ತು ವಿನಿಜಗಳು ಬೇರುಗಳಿಂದ ಹೀರಿಕೆಯಾಗಿ ಎಲೆಗಳಿಗೆ ಸಾಗಾಣಿಕೆಯಾಗುತ್ತದೆ. ಗಾಳಿಯಲ್ಲಿರುವ ಕಾರ್ಬನ್ ಡೈಆಕ್ಸೈಡ್ ಎಲೆಗಳ ಮೇಲ್ಮೈಯಲ್ಲಿರುವ ಸೂಕ್ಷ್ಮರಂಧ್ರಗಳ ಮೂಲಕ ಒಳನೇರುತ್ತದೆ. ಈ ರಂಧ್ರಗಳು ಕಾವಲು ಕೋಶಗಳಿಂದ ಸುತ್ತುವರೆಯಲ್ಪಟ್ಟಿರುತ್ತವೆ. ಈ ರಂಧ್ರಗಳಿಗೆ ಪತ್ರರಂಧ್ರಗಳು ಎನ್ನುವರು.




ಬೇರು, ಕಾಂಡ, ರೆಂಬೆಗಳು ಮತ್ತು ಎಲೆಗಳ ಮೂಲಕ ಹಾದು ಹೋಗುವ ಕೊಳಗೆಗಳಿಂತಹ ವೆಸೆಲ್‌ಗಳ ಮೂಲಕ ನೀರು ಮತ್ತು ಖನಿಜಗಳಿಗೆ ಸಾಗಾಣಿಕೆಯಾಗುತ್ತದೆ. ಹೊಷೆಕಗಳು ಎಲೆಯನ್ನು ತಲುಪಲು ಬೇಕಾದ ನಿರಂತರ ಮಾರ್ಗವನ್ನು ಅವು ನಿರ್ಮಿಸುತ್ತವೆ.

ಎಲೆಗಳು ಕ್ಲೋರೋಫಿಲ್ (ಪ್ರತ್ಯಹರಿತ) ಎಂಬ ಹಸಿರು ವರ್ಣಕೆಯನ್ನು ಹೊಂದಿರುತ್ತವೆ. ಸೂರ್ಯನ ಬೆಳಕಿನಲ್ಲಿರುವ ಶಕ್ತಿಯನ್ನು ಹಿಡಿದಿಟ್ಟುಕೊಳ್ಳಲು ಅದು ಎಲೆಗಳಿಗೆ ಸಹಾಯ ಮಾಡುತ್ತದೆ. ಈ ಶಕ್ತಿಯು ಕಾರ್ಬನ್ ಡ್ಯೂ ಆಸ್ಕ್ರೋಡ್ ಮತ್ತು ನೀರಿನಿಂದ ಆಹಾರವನ್ನು ಸಂಶೋಧನೆ ಬಳಕೆಯಾಗುತ್ತದೆ. ಸೂರ್ಯನ ಬೆಳಕಿನಲ್ಲಿ ಆಹಾರ ಸಂಶೋಧನೆ ನಡೆಯುವುದರಿಂದ ಇದಕ್ಕೆ ದ್ಯುತಿ ಸಂಶೋಧನೆ ಎನ್ನುವರು.

ದ್ಯುತಿಸಂಶೋಧನೆ ಪ್ರಕ್ರಿಯೆ ನಡೆಯಲು ಕ್ಲೋರೋಫಿಲ್, ಸೂರ್ಯನ ಬೆಳಕು, ಕಾರ್ಬನ್ ಡ್ಯೂ ಆಸ್ಕ್ರೋಡ್ ಮತ್ತು ನೀರು ಅತ್ಯವಶ್ಯಕವಾಗಿವೆ. ಎಲೆಗಳಿಂದ ಹೀರಿಕೆಯಾದ ಸೌರಶಕ್ತಿಯು ಸಸ್ಯಗಳಲ್ಲಿ ಆಹಾರ ರೂಪದಲ್ಲಿ ಸಂಗ್ರಹಿಸಲ್ಪಡುತ್ತದೆ. ಹೀಗೆ ಸೌರಶಕ್ತಿಯು ಎಲ್ಲ ಜೀವಗಳಿಗೂ ಶಕ್ತಿಯ ಮೂಲ ಆಕರವಾಗಿದೆ.

ದ್ಯುತಿಸಂಶೋಧನೆ ಪ್ರಕ್ರಿಯೆಯಲ್ಲಿ ಕ್ಲೋರೋಫಿಲ್ ಹೊಂದಿರುವ ಎಲೆಗಳ ಜೀವಕೋಶಗಳು ಸೂರ್ಯನ ಬೆಳಕಿನಲ್ಲಿ ಕಾರ್ಬನ್ ಡ್ಯೂ ಆಸ್ಕ್ರೋಡ್ ಮತ್ತು ನೀರನ್ನು ಉಪಯೋಗಿಸಬಹುದು ಕಾರ್ಬೋಹೈಡ್ರೇಟ್‌ಗಳನ್ನು ಸಂಶೋಧಿಸುತ್ತವೆ. ಈ ಪ್ರಕ್ರಿಯೆಯನ್ನು ದ್ಯುತಿಸಂಶೋಧನೆ ಎನ್ನುವರು. ಈ ಪ್ರಕ್ರಿಯೆಯನ್ನು ಕೆಳಗಿನ ಸಮೀಕರಣದ ಮೂಲಕ ಸೂಚಿಸಬಹುದಾಗಿದೆ.



ಈ ಪ್ರಕ್ರಿಯೆಯಲ್ಲಿ ಆಜಿಜನ್ ಬಿಡುಗಡೆಯಾಗುತ್ತದೆ. ಕಾರ್ಬೋಹೈಡ್ರೇಟ್‌ಗಳು ಅಂತಿಮವಾಗಿ ಪಿಷ್ಟುವಾಗಿ ಪರಿವರ್ತನೆಯಾಗುತ್ತದೆ. ಎಲೆಗಳಲ್ಲಿರುವ ಪಿಷ್ಟುವು ದ್ಯುತಿಸಂಶೋಧನೆ ಉಂಟಾಗಿದೆ ಎಂಬುದನ್ನು ಸೂಚಿಸುತ್ತದೆ. ಪಿಷ್ಟುವೂ ಕೂಡಾ ಕಾರ್ಬೋಹೈಡ್ರೇಟ್ ಆಗಿರುತ್ತದೆ.

1.2 ಕೀಟಾಹಾರಿ ಸಸ್ಯಗಳು :

ತನ್ನ ಹೊಷೆಕಗಳಿಗಾಗಿ ಕೀಟಗಳನ್ನು ತಿನ್ನುವ ಸಸ್ಯಗಳಿಗೆ ಕೀಟಾಹಾರಿ ಸಸ್ಯಗಳು ಎನ್ನುವರು.



ದಿನ - 1

ಅಪೇಕ್ಷಿತ ಕಲೆವಿನ ಫಲ :	ಸಸ್ಯ ಮತ್ತು ಪ್ರಾಣಿಗಳಲ್ಲಿ ಮೋಷಣೆಯನ್ನು ತಿಳಿಯುವರು.
ಕಲಿಕೆಯ ಅಂಶಗಳು :	1. ಸಸ್ಯಗಳಲ್ಲಿ ಮೋಷಣೆಯನ್ನು ತಿಳಿಯುವರು.

* ಮೊಲ್ಯಮಾಪನ ಚಟುವಟಿಕೆಗಳು :

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ನಿಮ್ಮ ಮಾತುಗಳಲ್ಲಿ ದ್ಯುತಿಸಂಶ್ಲೇಷಣೆ ಪ್ರಕ್ರಿಯೆಯನ್ನು ವಿವರಿಸಿ.
2. ದ್ಯುತಿಸಂಶ್ಲೇಷಣೆ ಶ್ರೀಯೆಗೆ ಅವಶ್ಯಕವಾದ ವಸ್ತುಗಳು ಯಾವುವು?
3. ದ್ಯುತಿಸಂಶ್ಲೇಷಣೆ ಶ್ರೀಯೆಯನ್ನು ತೋರಿಸುವ ಸಮೀಕರಣವನ್ನು ಬರೆಯಿರಿ.
4. ದ್ಯುತಿಸಂಶ್ಲೇಷಣೆ ಶ್ರೀಯೆಯಲ್ಲಿ ಬಿಡುಗಡೆಯಾಗುವ ಅನಿಲ ಯಾವುದು?
5. ದ್ಯುತಿಸಂಶ್ಲೇಷಣೆ ಶ್ರೀಯೆಗೆ ಬಳಕೆಯಾಗುವ ಅನಿಲ ಯಾವುದು?
6. ಪತ್ರ ರಂಧ್ರದ ಚಿತ್ರ ಬರೆದು ಭಾಗಗಳನ್ನು ಗುರುತಿಸಿ.
7. ದ್ಯುತಿಸಂಶ್ಲೇಷಣೆ ಶ್ರೀಯೆಯನ್ನು ತೋರಿಸುವ ಚಿತ್ರ ಬರೆಯಿರಿ.
8. ದ್ಯುತಿಸಂಶ್ಲೇಷಣೆ ಶ್ರೀಯೆಯಲ್ಲಿ ಸೌರಶಕ್ತಿಯನ್ನು ಹಿಡಿದಿಟ್ಟುಕೊಳ್ಳುವ ವರ್ಣಕ ಯಾವುದು?
9. ಕೀಟಾಹಾರಿ ಸಸ್ಯಗಳು ಎಂದರೇನು? ಉದಾಹರಣೆ ಕೊಡಿ.
10. ಈ ಕೆಳಗಿನ ಕೀಟಾಹಾರಿ ಪ್ರಾಣಿಗಳನ್ನು ಗುರುತಿಸಿ.



ದಿನ - 2

ಅಪೇಕ್ಷಿತ ಕಲಿವಿನ ಫಲ :	ಸಸ್ಯ ಮತ್ತು ಪ್ರಾಣಿಗಳಲ್ಲಿ ಪೋಷಣೆಯನ್ನು ತಿಳಿಯುವರು.
ಕಲಿಕೆಯ ಅಂಶಗಳು :	2. ಪ್ರಾಣಿಗಳಲ್ಲಿ ಪೋಷಣೆಯನ್ನು ತಿಳಿಯುವದು.

* ಸಸ್ಯಾಹಾರಿಗಳು, ಮಾಂಸಾಹಾರಿಗಳು ಮತ್ತು ಮಿಶ್ರಾಹಾರಿಗಳು.

1) ಸಸ್ಯಾಹಾರಿಗಳು :

ಸಸ್ಯಗಳನ್ನು ಮಾತ್ರ ತಿನ್ನುವ ಪ್ರಾಣಿಗಳನ್ನು ಸಸ್ಯಾಹಾರಿಗಳು ಎನ್ನುವರು.
ಉದಾಹರಣೆ : ಹಸು, ಮೇಕೆ, ಎಮ್ಮೆ, ಜಿಂಕೆ, ಮೊಲ ಮುಂತಾದವುಗಳು.

2) ಮಾಂಸಾಹಾರಿಗಳು :

ಪ್ರಾಣಿಗಳನ್ನು ಮಾತ್ರ ತಿನ್ನುವ ಪ್ರಾಣಿಗಳನ್ನು ಮಾಂಸಾಹಾರಿಗಳು ಎನ್ನುವರು.
ಉದಾಹರಣೆ : ಸಿಂಹ, ಹುಲಿ, ಚಿರತೆ, ತೋಳ ಮುಂತಾದವುಗಳು.

3) ಮಿಶ್ರಾಹಾರಿಗಳು :

ಸಸ್ಯಗಳು ಮತ್ತು ಪ್ರಾಣಿಗಳೆರಡನ್ನೂ ತಿನ್ನುವ ಪ್ರಾಣಿಗಳನ್ನು ಮಿಶ್ರಾಹಾರಿಗಳು ಎನ್ನುವರು.
ಉದಾಹರಣೆ : ಬೆಕ್ಕು, ನಾಯಿ ಮುಂತಾದವುಗಳು.

* ಮೌಲ್ಯಮಾಪನ ಚಟುವಟಿಕೆಗಳು :

ಚಟುವಟಿಕೆ : ಈ ಕೆಳಗಿನ ಕೋಷ್ಟಕವನ್ನು ಪೂರಿಸಿ.

ಪ್ರಾಣಿಯ ಹೆಸರು	ತಿನ್ನುವ ಆಹಾರ
ಎಮ್ಮೆ	
ಬೆಕ್ಕು	
ಇಲಿ	
ಸಿಂಹ	
ಹುಲಿ	
ಹಸು	
ಮನುಷ್ಯ	
ನಾಯಿ	

ಚಟುವಟಿಕೆ : ಈ ಕೆಳಗಿನ ಕೋಷ್ಟಕದಲ್ಲಿ ನೀನು ನೋಡಿರುವ ಸಸ್ಯಾಹಾರಿ, ಮಾಂಸಾಹಾರಿ ಮತ್ತು ಮಿಶ್ರಾಹಾರಿ ಪ್ರಾಣಿಗಳ ಹೆಸರುಗಳನ್ನು ಪಟ್ಟಿ ಮಾಡಿ.

ಸಸ್ಯಾಹಾರಿಗಳು	ಮಾಂಸಾಹಾರಿಗಳು	ಮಿಶ್ರಾಹಾರಿಗಳು
ಹಸು	ಹಲ್ಮಿ	ನಾಯಿ

ಚಟುವಟಿಕೆ : ಈ ಚಿತ್ರದ ಸಹಾಯದಿಂದ ಸಸ್ಯಾಹಾರಿ, ಮಾಂಸಾಹಾರಿ ಮತ್ತು ಮಿಶ್ರಾಹಾರಿ ಪ್ರಾಣಿಗಳನ್ನು ಕೆಳಗಿನ ಒಳಳೆಗಳಲ್ಲಿ ಪಟ್ಟಿ ಮಾಡಿ.



ಸಸ್ಯಾಹಾರಿಗಳು	ಮಾಂಸಾಹಾರಿಗಳು	ಮಿಶ್ರಾಹಾರಿಗಳು

ಚಟುವಟಿಕೆ : ನೀನು ನೋಡಿರುವ ಸಸ್ಯಾಹಾರಿ, ಮಾಂಸಾಹಾರಿ ಮತ್ತು ಮಿಶ್ರಾಹಾರಿ ಪ್ರಾಣಿಗಳ ಚಿತ್ರಗಳನ್ನು ಸಂಗ್ರಹಿಸಿ.

ದಿನ - 3

ಅಪೇಕ್ಷಿತ ಕಲಿವಿನ ಘಳ :	ನೈಸಿಗಿಕ ಸಂಪನ್ಮೂಲಗಳ ವಿಧಗಳು, ಮಿತಬಳಕೆ ಮತ್ತು ಸವುಗಳ ಸಂರಕ್ಷಣೆಯ ವಿಧಾನಗಳನ್ನು ವಿವರಿಸುವುದು.
ಕಲಿಕೆಯ ಅಂಶಗಳು :	1. ನೈಸಿಗಿಕ ಸಂಪನ್ಮೂಲಗಳ ವಿಧಗಳು ಮತ್ತು ಅವುಗಳ ಮಿತಿ ಬಳಕೆ ಬಗ್ಗೆ ತಿಳಿಯುವರು.

* ನೈಸಿಗಿಕ ಸಂಪನ್ಮೂಲಗಳು :

ಸಂಪನ್ಮೂಲವೆಂದರೆ ಭೂಮಿಯಲ್ಲಿ ನೈಸಿಗಿಕವಾಗಿ ದೊರೆಯುವ ನೀರು, ಮಣ್ಣ, ಗಾಳಿ, ಖನಿಜಗಳು, ಸಸ್ಯ ಮತ್ತು ಪ್ರಾಣಿ ಸಂಪತ್ತು ಇತ್ಯಾದಿ.

ಸಂಪನ್ಮೂಲಗಳ ವಿಧಗಳು :

ನವೀಕರಿಸಬಹುದಾದ ಸಂಪನ್ಮೂಲಗಳು :

ಸೌರಶಕ್ತಿ, ವಾಯು (ಗಾಳಿ), ನೀರು, ಮಣ್ಣ ಮತ್ತು ಕಾಡು(ಅರಣ್ಯ) ಗಳಂತಹ ಸಂಪನ್ಮೂಲಗಳು ಬಳಸಿದಷ್ಟು ದೂರಕುವಂತಹ ಸಂಪನ್ಮೂಲಗಳಾಗಿವೆ. ಮಾನವರ ಜೀವಿತಾವಧಿಯಲ್ಲಿ ಇವು ನಿರಂತರವಾಗಿ ಲಭ್ಯವಿರುವುದರಿಂದ ಈ ಸಂಪನ್ಮೂಲಗಳನ್ನು ನವೀಕರಿಸಬಹುದಾದ ಸಂಪನ್ಮೂಲಗಳು ಎನ್ನುವರು.

ನವೀಕರಿಸಲಾಗದ ಸಂಪನ್ಮೂಲಗಳು :

ಕಲ್ಲಿದ್ವಲು, ಪೆಟ್ರೋಲಿಯಮ್ ಉತ್ಪನ್ನಗಳು (ದ್ರವ ರೂಪದ ಖನಿಜಗಳಾದ : ಪೆಟ್ರೋಲ್, ಡೈಸೆಲ್, ಶಿಮೆ ಎಷ್ಟ್, ಮೇಣ), ಖನಿಜಗಳು, ನೈಸಿಗಿಕ ಅನಿಲದಂತಹ ಸಂಪನ್ಮೂಲಗಳು ಬಳಸಿದಂತೆಲ್ಲಾ ಮುಗಿದು ಹೋಗುತ್ತವೆ. ಇಂತಹ ಸಂಪನ್ಮೂಲಗಳನ್ನು ನವೀಕರಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಸಂಪನ್ಮೂಲಗಳನ್ನು ನವೀಕರಿಸಲಾಗದ ಸಂಪನ್ಮೂಲಗಳು ಎನ್ನುವರು.

* ಮೌಲ್ಯಮಾಪನ ಚಟುವಟಿಕೆಗಳು :

ಚಟುವಟಿಕೆ : ನೈಸಿಗಿಕ ಸಂಪನ್ಮೂಲಗಳನ್ನು ಗುರುತಿಸಲು ಈ ಒಟ್ಟುಗಳಿಗೆ ಉತ್ತರ ಬರೆ.

1. ನಾನಿಲ್ಲದೆ ನೀನಿ ಒಂದು ಕ್ಷೇತ್ರವಿಲ್ಲ.
ಗಿಡ ಮರ ಪ್ರಾನೀಗಳಿಗೂ ನಾನೂ ಬೇಕಲ್ಲ.
ನಾನು ಯಾರ ಕಣ್ಣಿಗೂ ಕಾಣೋದಿಲ್ಲ.

ನಾನು ಯಾರು? _____

2. ಭೂಮಿ ಬಹು ಭಾಗ ನಾನೇ ಇರುವೆ.
ನಿನ್ನ ಬಾಯಾರಿಕೆ ನಾನು ನೀಗುವೆ.
ಗಿಡಮರ ಪ್ರಾಣಿಗಳಿಗೆ ತಂಪು ಹೊಡುವೆ.

ನಾನು ಯಾರು? _____

3. ನನ್ನ ಮೇಲೆ ನೀನಿರುವೆ.
ಸಸ್ಯ ಬೆಳೆಯಲು ನೆರವಾಗುವೆ.
ಜೀವರಾಸಿಗೆ ಆಸರೆಯಾಗುವೆ?

ನಾನು ಯಾರು? _____

4. ಹಣ್ಣ, ಕಾಯಿ ನೀಡುವೆ
ತಂಪು ನೆರಳು ಹೊಡುವೆ.
ನಾನಿಲ್ಲದೆ ಜೀವ ಜಾಗವಿಲ್ಲ.

ನಾನು ಯಾರು? _____

5. ಬಸ್ಸು, ಲಾರಿ, ಕಾರು ಚಲಿಸಲು ನಾನು ಬೇಕು.
ನಾನು ತಯಾರಾಗಲು ಸಾವಿರ ವಷಟ್ ಬೇಕು.
ಭೂಮಿಯೋಳಿಗಿಂದ ನನ್ನ ತೆಗೆಯಬೇಕು.

ನಾನು ಯಾರು? _____

6. ಪಾತೆ, ತಟ್ಟೆ, ಲೋಟ, ಚೆಂಬು ಎಲ್ಲವೂ ನನ್ನಿಂದ.
ನಿನ್ನ ಕೆವಿ, ಕಲ್ಲಿ ನಾನೇ ಅಂದ ನಿನಗಾನಂದ.
ಅದಿರು ರೂಪದಿ ಬಂದು ಗಟ್ಟಿಯಾಗುವೆ ನನ್ನಿಂದ.

ನಾನು ಯಾರು? _____

7. ಕತ್ತಲ ಕಳೆಯುವೆ,
ಬೆಳೆಕನು ನೀಡುವೆ,
ಶಕ್ತಿಯ ಮೂಲವು ನಾನಾಗಿರುವೆ.

ನಾನು ಯಾರು? _____

ಚಟುವಟಿಕೆ : ಈ ಕೆಳಗೆ ಕೊಟ್ಟಿರುವ ಸಂಪನ್ಮೂಲಗಳನ್ನು ಸಂಬಂಧಿಸಿದ ಬುಟ್ಟಿಗೆ ಗೆರೆ ಎಳೆಯುವುದರ ಮೂಲಕ ಹಾಕು.

 ನವೀಕರಿಸಬಹುದಾದ ಸಂಪನ್ಮೂಲಗಳು	ಕಲ್ಲಿದ್ದಲು ಕಬ್ಬಿಣಿ ಪೆಟ್ತೋಲ್ ಡೀಸೆಲ್ ಅಡುಗೆ ಅನಿಲ ನೀರು ಆಕ್ಸಿಜನ್ ಕಾಡು ಚಿನ್ನ ವನ್ಯಜೀವಿಗಳು ಸೌರಶಕ್ತಿ ಖನಿಜಗಳು ಗಾಳಿ ಮಣ್ಣ	 ನವೀಕರಿಸಲಾಗದ ಸಂಪನ್ಮೂಲಗಳು
--	--	--

ಚಟುವಟಿಕೆ : ಈ ಕೆಳಗಿನ ನೃಸರ್ವಿಕ ಸಂಪನ್ಮೂಲಗಳಿಗೆ ಸಂಗ್ರಹಿಸಿ ಅಂಟಿಸಿ ಹೆಸರು ಬರೆಯಿರಿ.

--

ಚಟುವಟಿಕೆ : ಈ ಪಟ್ಟಿಯಲ್ಲಿ ಕೊಟ್ಟಿರುವ ನೃಸ್ಗಿರ್ಹ ಸಂಪನ್ಮೂಲಗಳ ಉಪಯೋಗಗಳನ್ನು ಬರೆಯಿರಿ.

ನೃಸ್ಗಿರ್ಹ ಸಂಪನ್ಮೂಲಗಳು	ಉಪಯೋಗಗಳು
ಮಣ್ಣ	
ಕಾಡುಗಳು	
ಸೌರಶಕ್ತಿ	
ಎಂಬೆಗಳು	
ಪಳೆಯುಳಿಕೆ ಇಂಥನಗಳು	
ಎನಿಜಗಳು	

ಚಟುವಟಿಕೆ : ನಿನ್ನ ಮನೆಯನ್ನು ಕಟ್ಟಲು ಒಳಗಿರುವ ವಸ್ತುಗಳನ್ನು ಪಟ್ಟಿಮಾಡು. ಆ ಪಟ್ಟಿಯಲ್ಲಿರುವ ನೃಸ್ಗಿರ್ಹ ಸಂಪನ್ಮೂಲಗಳನ್ನು **(✓)** ಚಿಹ್ನೆಯ ಮೂಲಕ ಗುರುತಿಸು. ಇದರಿಂದ ನೀನೇನು ತಿಳಿದೆ.

ದಿನ - 4

ಅಪೇಕ್ಷಿತ ಕಲಿವಿನ ಘಳ :	ನೈಸರ್ಗಿಕ ಸಂಪನ್ಮೂಲಗಳ ವಿಧಗಳು, ಮಿಶ್ರಭಾಷ್ಯಕ ಮತ್ತು ಸವುಗಳ ಸಂರಕ್ಷಣೆಯ ವಿಧಾನಗಳನ್ನು ವಿವರಿಸುವುದು.
ಕಲಿಕೆಯ ಅಂಶಗಳು :	2. ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಅಗತ್ಯತೆಯನ್ನು ವಿವರಿಸುವುದು.



* ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ;

ಚಟುವಟಿಕೆ :

ಈ ಕೆಳಗಿನ ಸಂದರ್ಭಗಳಲ್ಲಿ ಮೇಲ್ಮೈ ಏನಾಗುತ್ತದೆ? ಗಳಿಂದೊಂದಿಗೆ ಚರ್ಚಿಸು.

-  ಜೋರಾಗಿ ಗಾಳಿ ಬೀಸಿದಾಗ
 -  ಮಳೆ ಬಂದು ನೀರು ರಭಸವಾಗಿ ಹರಿಯುವಾಗ
-
-

ಚಟುವಟಿಕೆ : ಮೇಲ್ಮೈ ಕೊಳ್ಳಿಕೊಂಡು ಹೋಗದಂತೆ ಸಂರಕ್ಷಣೆಯಲ್ಲಿ ಈ ಕ್ರಮಗಳನ್ನು ಅನುಸರಿಸುತ್ತಾರೆ. ಚಿತ್ರ ನೋಡಿ. ನೀನು ಏನು ತಿಳಿದೆ ಎಂಬುದನ್ನು ಬರೆ.



ಚಟುವಟಿಕೆ : ಅರಣ್ಯಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಏಕೆ? ಇಲ್ಲಿ ಬರೆ.

ಚಟಪುವಟಿಕೆ : ನೃಸರ್ಗಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಅಗತ್ಯತೆ ಇದೆ. ಎಂಬುದರ ಕುರಿತು ಕಿರು ಪ್ರಬಂಧ ಬರೆಯಿರಿ.

ದಿನ – 5

ಅಪೇಕ್ಷಿತ ಕಲಿವಿನ ಘಳ :	ಸಚೀವಿಗಳು ಮತ್ತು ನಿರ್ಜೀವಿಗಳ ಲಕ್ಷಣಗಳನ್ನು ತಿಳಿದು. ಪ್ರಾಣಿಗಳು ಮತ್ತು ಸಸ್ಯಗಳ ಪರಸ್ಪರ ಅವಲಂಬನೆಯನ್ನು ವಿವರಿಸುವುದು.
ಕಲಿಕೆಯ ಅಂಶಗಳು :	1. ಸಚೀವಿಗಳ ಮತ್ತು ನಿರ್ಜೀವಿಗಳ ಲಕ್ಷಣಗಳನ್ನು ತಿಳಿಯುವದು

ಚಟುವಟಿಕೆ : ಪರಿಸರದಲ್ಲಿ ಕಂಡುಬರುವ ಕೆಲವು ಅಂಶಗಳನ್ನು ಕೆಳಗೆ ನೀಡಿದೆ. ಅವುಗಳನ್ನು ಜೀವಿ ಅಥವಾ ನಿರ್ಜೀವಿಗಳಾಗಿ ಗುರುತಿಸು. ಸರಿಯಾದ ಆಯ್ದೆಯ ಮುದ್ದೆ ಗುರುತು ಹಾಕು.

ಪರಿಸರದ ಅಂಶಗಳು	ಜೀವಿಗಳು	ನಿರ್ಜೀವಿಗಳು
ಪ್ರಕೃತಿಗಳು		
ಬಲೂನು		
ನೀರು		
ಮಾವಿನ ಮರ		
ಕಲ್ಲು		
ಅಮೀಬಾ		
ಪೆನ್ನು		




ಚಟುವಟಿಕೆ : ನೀನು ನೋಡಿರುವ ಇತರೆ ಜೀವಿ ಮತ್ತು ನಿರ್ಜೀವಿಗಳನ್ನು ಪಟ್ಟಿ ಮಾಡು.

ಚಟುವಟಿಕೆ : ಈ ಕೆಳಗಿನ ಜೀವಿಗಳನ್ನು ಏಕಕೋಶ ಜೀವಿಗಳು ಮತ್ತು ಒಮ್ಮಕೋಶ ಜೀವಿಗಳಾಗಿ ವಿಂಗಡಿಸಿ ಬರೆಯಿರಿ.

ಮೀನು, ಅಮೀಬಾ, ಬ್ಯಾಕ್ಟೇರಿಯಾ, ಅಲದ ಮರ, ವೃಕ್ಷ, ಮನುಷ್ಯ, ಪ್ರಾಣಿಗಳಾಗಿ ವಿಂಗಡಿಸಿ ಬರೆಯಿರಿ.

ಏಕಕೋಶ ಜೀವಿಗಳು	ಒಮ್ಮಕೋಶ ಜೀವಿಗಳು

ಚಟುವಟಿಕೆ : ಈ ಕೆಳಗಿನ ಜೀವಿಗಳ ಲಕ್ಷಣಗಳನ್ನು, ಒಿತ್ತುಗಳೊಂದಿಗೆ ಗೆರೆ ಎಳೆದು ಹೊಂದಿಸಿ.

ಜೀವಿಗಳ ಲಕ್ಷಣಗಳು	ಒಿತ್ತುಗಳು												
<ul style="list-style-type: none"> ಜೀವಿಗಳು ಜೀವಕೋಶಗಳಿಂದಾಗಿವೆ. 													
<ul style="list-style-type: none"> ಜೀವಿಗಳು ಉಸಿರಾಡುತ್ತವೆ. 	 <table border="1"> <thead> <tr> <th>ಪ್ರಾಣಿಗಳು</th><th>ಸರಾಸರಿ ಜೀವಿತಾವಧಿ (ವರ್ಷಗಳಲ್ಲಿ)</th></tr> </thead> <tbody> <tr> <td>ಆಮೆ</td><td>150</td></tr> <tr> <td>ಆನೆ</td><td>70</td></tr> <tr> <td>ಆಕಣ</td><td>20</td></tr> <tr> <td>ಹದ್ದು</td><td>20</td></tr> <tr> <td>ಮಾನವ</td><td>70-80</td></tr> </tbody> </table>	ಪ್ರಾಣಿಗಳು	ಸರಾಸರಿ ಜೀವಿತಾವಧಿ (ವರ್ಷಗಳಲ್ಲಿ)	ಆಮೆ	150	ಆನೆ	70	ಆಕಣ	20	ಹದ್ದು	20	ಮಾನವ	70-80
ಪ್ರಾಣಿಗಳು	ಸರಾಸರಿ ಜೀವಿತಾವಧಿ (ವರ್ಷಗಳಲ್ಲಿ)												
ಆಮೆ	150												
ಆನೆ	70												
ಆಕಣ	20												
ಹದ್ದು	20												
ಮಾನವ	70-80												
<ul style="list-style-type: none"> ಜೀವಿಗಳು ಆಹಾರ ಸೇವಿಸುತ್ತವೆ. 													
<ul style="list-style-type: none"> ಜೀವಿಗಳು ಬೆಳೆಯುತ್ತವೆ. 													
<ul style="list-style-type: none"> ಜೀವಿಗಳು ಡಲಿಸುತ್ತವೆ. 													
<ul style="list-style-type: none"> ಜೀವಿಗಳ ವಿಸರ್ಜನೆ ಮಾಡುತ್ತವೆ. 													
<ul style="list-style-type: none"> ಜೀವಿಗಳು ಸಂತಾನೋತ್ಪತ್ತಿ ಮಾಡುತ್ತವೆ. 													
<ul style="list-style-type: none"> ಜೀವಿಗಳು ಪ್ರಚೋದನೆಗೆ ಪ್ರತಿಕ್ರಿಯಿಸುತ್ತವೆ. 													
<ul style="list-style-type: none"> ಜೀವಿಗಳು ಜೀವಿತಾವಧಿಯನ್ನು ಹೊಂದಿವೆ. 													

ಚಟುವಟಿಕೆ : ಈ ಕೆಳಗಿನ ಪಟ್ಟಿಯಲ್ಲಿ ಪರಿಸರದಲ್ಲಿನ ಕೆಲವು ಅಂಶಗಳನ್ನು ಹಾಗೂ ಅವುಗಳ ಮುಂದೆ ಕೆಲವು ಲಕ್ಷಣಗಳನ್ನು ನೀಡಿದೆ. ಗಮನವಿಟ್ಟು ಓದು. ಪ್ರತಿಯೊಂದು ಅಂಶಗಳಲ್ಲಿ ಅದರ ಮುಂದೆ ಸೂಚಿಸಿದ ಲಕ್ಷಣಗಳು ಕಂಡು ಬಂದರೆ (✓) ಗುರುತು ಹಾಕು. ಲಕ್ಷಣಗಲು ಕಂಡು ಬರದಿದ್ದರೆ (✗) ಗುರುತು ಹಾಕು.

ಪರಿಸರದ ಅಂಶಗಳು	ಲಕ್ಷಣಗಳು					
	ಚೆಳವಣಿಗೆ	ಆಹಾರ ಸೇವನೆ	ಚಲನೆ	ಉಸಿರಾಟ	ವಿಸರ್ವನೆ	ಪ್ರಚೋದನೆಗೆ ಪ್ರತಿಕ್ರಿಯೆ
ಇಲಿ						
ಮಾನವ ಮರ						
ಇಟ್ಟಿಗೆ						
ಗಡಿಯಾರ						
ಚಿಟ್ಟೆ						
ಮನುಷ್ಯ						
ಕಪ್ಪೆ						
ಕಾಗದ						
ಮೊಬೈಲ್						

ಚಟಪುವಟಿಕೆ : ಈ ಕೆಳಗಿನ ಪಟ್ಟಿಯಲ್ಲಿ ಜೀವಿಗಳ ಪ್ರಮುಖ ಲಕ್ಷಣಗಳನ್ನು ಪಟ್ಟಿ ಮಾಡಿ.

ಚಟುವಟಿಕೆ : ಸಚೇವಿಗಳ ಮತ್ತು ನಿಚೇವಿಗಳ ವ್ಯತ್ಯಾಸಗಳನ್ನು ಪಟ್ಟಿ ಮಾಡಿ.

ಸಚೇವಿಗಳು	ನಿಚೇವಿಗಳು

ಚಟುವಟಿಕೆ : ಸಚೇವಿಗಳು ಮತ್ತು ನಿಚೇವಿಗಳ ಒಿತ್ತುಗಳನ್ನು ಸಂಗ್ರಹಿಸಿ ಅಂಟಿಸಿ.

ଦୟା - 6

ಅಪ್ರೋಕ್ಷತ ಕಲಿವಿನ ಫಲ :	ಸಚೀವಿಗಳು ಮತ್ತು ನಿರ್ಜೀವಿಗಳ ಲಕ್ಷಣಗಳನ್ನು ತಿಳಿದು. ಪ್ರಾಣಿಗಳು ಮತ್ತು ಸಸ್ಯಗಳ ಪರಸ್ಪರ ಅವಲಂಬನೆಯನ್ನು ವಿವರಿಸುವುದು.
ಕಲಿಕೆಯ ಅಂಶಗಳು :	2. ಪ್ರಾಣಿಗಳು ಮತ್ತು ಸಸ್ಯಗಳ ಪರಸ್ಪರ ಅವಲಂಬನೆಯನ್ನು ವಿವರಿಸುವುದು.

ಚಟುವಟಿಕೆ : ಪ್ರಾಣಿಗಳು ಮತ್ತು ಸಸ್ಯಗಳ ಪರಸ್ಪರ ಅವಲಂಬನೆಯ ಚಿತ್ರಪಟ ರಚಿಸಿ.

ಚಟುವಟಿಕೆ : ಪ್ರಾಣಿಗಳು ಮತ್ತು ಸಸ್ಯಗಳ ಪರಸ್ಪರ ಅವಲಂಬನೆಯ ಒಗ್ಗೆ ಪ್ರಬಂಧ ಬರೆಯಿರಿ.

ದಿನ - 7

ಅಪೇಕ್ಷಿತ ಕಲಿವಿನ ಘಳ :	ಫನ, ದ್ರವ, ಅನಿಲ ಮತ್ತು ಧಾತು ಸಂಯುಕ್ತಗಳು, ಮಿಶ್ರಣಗಳನ್ನು ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕರಿಸುವರು.
ಕಲಿಕೆಯ ಅಂಶಗಳು :	1. ಫನ, ದ್ರವ, ಅನಿಲಗಳನ್ನು ಅವುಗಳ ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕರಿಸುವರು.

ಚಟುವಟಿಕೆ : ಸುಳಿವು ಬಳಸಿ ಕೆಳಗಿನ ಅಂಶಾ ಶುಂಭು.

ಉರಿಯಲು ಬೇಕು	ಕ	ಗೆ
ಹುಡಿಯಲು ಬೇಕು		ರು
ಉಸಿರಾಡಲು ಬೇಕು		ಗಾ

- ಮೇಲಿನ ಅಂಶಾದಲ್ಲಿ ಶುಂಭಿದ ದ್ರವ್ಯಗಳ ಹೆಸರನ್ನು ಕೆಳಗಿನ ಪಟ್ಟಿಯಲ್ಲಿ ಶುಂಭು.

ಫನ ಗಟ್ಟಿಯಾದ ವಸ್ತು	ದ್ರವ ಪಾತ್ರೆಯ ಆಕಾರ ಪಡೆಯುವ ವಸ್ತು	ಅನಿಲ ಹುಡಿಯಲು ಸಿಗದ / ಕಾಣಿಸದ / ಹರಡುವ / ಅನುಭವಕ್ಕೆ ಬರುವ ವಸ್ತು

ಚಟುವಟಿಕೆ : ನಿನಗೆ ತಿಳಿದಿರುವ ಫನ, ದ್ರವ, ಅನಿಲ ರೂಪದ ವಸ್ತುಗಳನ್ನು ಪಟ್ಟಿ ಮಾಡು.

- ಫನ : _____
- ದ್ರವ : _____
- ಅನಿಲ : _____


ಚಟುವಟಿಕೆ : ಕೆಳಗೆ ಹೆಸರಿಸಿದ ವಸ್ತುಗಳು ಯಾವ ಗುಂಪಿಗೆ ಸೇರಿದವು ಎಂದು ಆಲೋಚಿಸಿ ಬರೆ.

ಮುಜ್ಜಿಗೆ, ಮೇಣದ ಬತ್ತಿ, ಮೊಸರು, ಸೀಮೆಣ್ಣೆ, ಇದ್ದಿಲು, ಜೀನುತುಪ್ಪ, ಇಟ್ಟಿಗೆ, ಹೊಗೆ, ಕಬ್ಬಿಣ, ಗಳಿ, ಹಾಲು


ಫನ	ದ್ರವ	ಅನಿಲ

- **ದ್ರವ್ಯದ ಸ್ಥಿತಿಗಳ ಲಕ್ಷಣಗಳು :**


+ **ಫನ ವಸ್ತು :** ಫನ ವಸ್ತುವಿನಲ್ಲಿ ಕಣಗಳು ನಿರ್ದಿಷ್ಟವಾಗಿ ಮತ್ತು ಒಕ್ಕೊತ್ತಾಗೆ ಜೋಡಿಸಲ್ಪಟ್ಟಿರುತ್ತವೆ. ಫನ ವಸ್ತುಗಳು ನಿರ್ದಿಷ್ಟ ಗಾತ್ರ ಮತ್ತು ಆಕಾರವನ್ನು ಹೊಂದಿರುತ್ತವೆ.




 **ದ್ರವ ವಸ್ತು** : ದ್ರವ ವಸ್ತುವಿನಲ್ಲಿ ಕಣಗಳು ಫನ ವಸ್ತುಗಳಲ್ಲಿರುವ ಕಣಕ್ಕಿಂತ ವಿರಳವಾಗಿರುತ್ತವೆ. ದ್ರವ ವಸ್ತುಗಳು ನಿರ್ದಿಷ್ಟ ಗಾತ್ರವನ್ನು ಮಾತ್ರ ಹೊಂದಿರುತ್ತವೆ ಮತ್ತು ಆಕಾರವನ್ನು ಹೊಂದಿರುವುದಿಲ್ಲ.



 **ಅನಿಲ ವಸ್ತು** : ಅನಿಲ ವಸ್ತುವಿನಲ್ಲಿ ಕಣಗಳು ಫನ ತುಂಬಾ ವಿರಳವಾಗಿರುತ್ತವೆ. ಅನಿಲ ವಸ್ತುಗಳು ನಿರ್ದಿಷ್ಟ ಗಾತ್ರ ಮತ್ತು ಆಕಾರವನ್ನು ಹೊಂದಿರುವುದಿಲ್ಲ.



ಚಟುವಟಿಕೆ : ಬಿಟ್ಟು ಸ್ಥಳಗಳನ್ನು ಸೂಕ್ತ ಪದಗಳಿಂದ ಭತ್ತಿ ಮಾಡಿ.



ಚಟುವಟಿಕೆ : ಫನ, ದ್ರವ ಮತ್ತು ಅನಿಲಗಳ ಅಣುಗಳ ಜೋಡಣೆಯ ಚಿತ್ರ ರಚಿಸಿ.

ದಿನ - 8

ಅಪೇಕ್ಷಿತ ಕಲಿವಿನ ಘಳ :	ಫನ, ದ್ರವ, ಅನಿಲ ಮತ್ತು ಧಾತು ಸಂಯುಕ್ತಗಳು, ಮಿಶ್ರಣಗಳನ್ನು ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕರಿಸುವರು.
ಕಲಿಕೆಯ ಅಂಶಗಳು :	2. ಧಾತು, ಸಂಯುಕ್ತಗಳು ಮತ್ತು ಮಿಶ್ರಣಗಳಾಗಿ ವರ್ಗೀಕರಿಸುವರು.

 **ಧಾತುಗಳು :**

ಧಾತುಗಳು ಅತ್ಯೇ ಸೂಕ್ಷ್ಮ ಕಣಗಳಿಂದಾಗಿವೆ. ಇವುಗಳನ್ನು ಒಂದೇ ಲಕ್ಷಣದ ಕಣಗಳಿಂದಾಗಿವೆ.

ಉದಾಹರಣೆ : ಆಕ್ಸಿಜನ್
ಹೈಡ್ರೋಜನ್
ನೈಟ್ರೋಜನ್
ಕಾರ್ಬನ್

ಧಾತುಗಳನ್ನು ರಾಸಾಯನಿಕವಾಗಿ ವಿಭಜಿಸಲಾಗುವುದಿಲ್ಲ ಹಾಗೂ ಬೇರೆ ಬೇರೆ ಧಾತುಗಳಿಂದ ಸಂಪೂರ್ಣವಾಗಿ ವರ್ಗೀಕರಿಸಲಾಗುವುದಿಲ್ಲ.

ಕೆಲವು ಧಾತುಗಳು ನೈಸರ್ಗಿಕವಾಗಿ ಲಭ್ಯವಿದ್ದರೆ, ಇನ್ನೂ ಕೆಲವು ಧಾತುಗಳನ್ನು ಕೃತಕವಾಗಿ ಸೃಷ್ಟಿಸಲಾಗಿದೆ.

ಉದಾಹರಣೆ : ನೈಸರ್ಗಿಕ ಧಾತುಗಳು : ಬೆನ್ಸು, ಬೆಳ್ಳಿ, ತಾಮ್ರ, ಕರ್ಬಿಣ
ಕೃತಕ ಧಾತು : ಪ್ಲಾಟೊನಿಯಮ್

ಧಾತುಗಳನ್ನು ಲೋಹಗಳು ಮತ್ತು ಅಲೋಹಗಳಿಂದು ವಿಂಗಡಿಸಲಾಗಿದೆ.

 **ಸಂಯುಕ್ತಗಳು :**

ಎರಡು ಅಥವಾ ಹೆಚ್ಚು ಧಾತುಗಳು ರಾಸಾಯನಿಕವಾಗಿ ನಿರ್ದಿಷ್ಟ ಅನುಪಾತದಲ್ಲಿ ಸಂಯೋಗಗೊಂಡು ಹೊಸ ಲಕ್ಷಣದ ವಸ್ತುವು ಉತ್ಪತ್ತಿಯಾದಲ್ಲಿ ಅದಕ್ಕೆ ಸಂಯುಕ್ತ ವಸ್ತು ಎನ್ನಲಾಗುತ್ತದೆ.

ಉದಾಹರಣೆ : ನೀರು (ಹೈಡ್ರೋಜನ್ ಮತ್ತು ಆಕ್ಸಿಜನ್‌ಗಳ 2 : 1 ರ ಅನುಪಾತದಲ್ಲಿ ರಾಸಾಯನಿಕವಾಗಿ ಸಂಯೋಗಗೊಂಡು ಉಂಟಾಗುತ್ತದೆ)

ಕಾರ್ಬನ್ ಡ್ಯೂ ಆಕ್ಸೈಡ್ (ಕಾರ್ಬನ್ ಮತ್ತು ಆಕ್ಸಿಜನ್‌ಗಳ 1 : 2 ರ ಅನುಪಾತದಲ್ಲಿ ಸಂಯೋಗಗೊಂಡು ಉಂಟಾಗುತ್ತದೆ)

ಸಂಯುಕ್ತ ವಸ್ತುಗಳನ್ನು ಸೂಚಿಸಲು ಅಣುಸೂತ್ರಗಳನ್ನು ಬಳಸಲಾಗುತ್ತದೆ.


ಮಿಶ್ರಣಗಳು :

ಎರಡು ಅಥವಾ ಹೆಚ್ಚು ವಸ್ತುಗಳು (ಧಾತುಗಳು ಅಥವಾ ಸಂಯುಕ್ತಗಳು) ಯಾವುದೇ ಅನುಪಾತದಲ್ಲಿ ಸೇರಿಸಲ್ಪಟ್ಟಾಗ್, ಅವು ರಾಸಾಯನಿಕ ಬದಲಾವಣೆಯಾಗದೆ ತಮ್ಮ ಮೂಲ ಲಕ್ಷಣಗಳನ್ನು ಉಳಿಸಿಕೊಂಡಿದ್ದಲ್ಲಿ ಆ ವಸ್ತುವನ್ನು ಮಿಶ್ರಣ ಎನ್ನುವರು.

ಉದಾಹರಣೆ : ಮಣ್ಣ – ಮರಳು, ಜೀಡಿಮಣ್ಣ ಮತ್ತು ಹಲವು ಬಗೆಯ ವಸ್ತುಗಳ ಮಿಶ್ರಣ ಗಾಳಿ – ಆಕ್ಸಿಜನ್, ಕಾರ್ಬನ್ ಡೈಆಕ್ಸಿಡ್, ನೈಟ್ರೋಜನ್, ಧೂಳಿನ ಕಣಗಳ ಮಿಶ್ರಣ

ಧಾತು, ಸಂಯುಕ್ತ ಮತ್ತು ಮಿಶ್ರಣಗಳು ಘನ, ದ್ರವ ಅಥವಾ ಅನಿಲಗಳಾಗಿರಬಹುದು.

ಸ್ಥಿತಿ	ಧಾತು	ಸಂಯುಕ್ತ	ಮಿಶ್ರಣ
ಘನ	ಕಬ್ಬಿಣ	ಸಕ್ಕರೆ	ಮಣ್ಣ
ದ್ರವ	ಪಾದರಸ	ನೀರು	ಸಮುದ್ರದ ನೀರು
ಅನಿಲ	ಆಕ್ಸಿಜನ್	ಕಾರ್ಬನ್ ಡೈಆಕ್ಸಿಡ್	ಗಾಳಿ

ಚಟುವಟಿಕೆ : ಈ ಕೆಳಗಿನವುಗಳಿಗೆ ತಲಾ 5 ಉದಾಹರಣೆಗಳನ್ನು ಬರೆಯಿರಿ.

ಧಾತು				
ಸಂಯುಕ್ತ				
ಮಿಶ್ರಣ				

ಚಟುವಟಿಕೆ : ಈ ಕೆಳಗಿನವುಗಳನ್ನು ಧಾತು, ಸಂಯುಕ್ತ ಮತ್ತು ಮಿಶ್ರಣಗಳಾಗಿ ವರ್ಗೀಕರಿಸಿ.

ಚಿನ್ನ, ಗಾಳಿ, ಆಕ್ಸಿಜನ್, ನೀರು, ಕಾರ್ಬನ್ ಡೈಆಕ್ಸಿಡ್, ಸಮುದ್ರದ ನೀರು

ಧಾತುಗಳು	ಸಂಯುಕ್ತಗಳು	ಮಿಶ್ರಣಗಳು

ದಿನ - 9

ಅಪೇಕ್ಷಿತ ಕಲಿವಿನ ಘಳ :	ಫೆನ್, ದ್ರವ, ಅನಿಲ ಮತ್ತು ಧಾತು ಸಂಯುಕ್ತಗಳು, ಮಿಶ್ರಣಗಳನ್ನು ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕರಿಸುವರು.
ಕಲಿಕೆಯ ಅಂಶಗಳು :	ಸಂಯುಕ್ತ ವಸ್ತು ಮತ್ತು ಮಿಶ್ರಣಗಳ ನಡುವಿನ ವ್ಯತ್ಯಾಸವನ್ನು ತಿಳಿಯುವರು.

ಚಟುವಟಿಕೆ : ಸಂಯುಕ್ತ ವಸ್ತು ಮತ್ತು ಮಿಶ್ರಣಗಳಿಗೆ ವ್ಯತ್ಯಾಸಗಳನ್ನು ಪಟ್ಟಿ ಮಾಡಿ.

ಸಂಯುಕ್ತ ವಸ್ತು	ಮಿಶ್ರಣಗಳು



ದಿನ – 10

ಅಪೇಕ್ಷಿತ ಕಲಿವಿನ ಘಳ :	ನೀರಿನ ಮೂಲಗಳು, ಉಪಯೋಗಗಳು, ನೀರಿನ ಮಾಲಿನ್ಯ ಮತ್ತು ಸಂರಕ್ಷಣೆ ಕ್ರಮಗಳ ಬಗ್ಗೆ ತಿಳಿಯುವರು.
ಕಲಿಕೆಯ ಅಂಶಗಳು :	1. ನೀರಿನ ಮೂಲಗಳನ್ನು ತಿಳಿಯುವರು.

ಚಟುವಟಿಕೆ : ನಿನ್ನ ಮನೆಯಲ್ಲಿ ಮತ್ತು ಶಾಲೆಯಲ್ಲಿ ನೀರನ್ನು ಯಾವ ಆಕರ(ಮೂಲ)ದಿಂದ ಪಡೆಯುತ್ತಾರೆ ಎಂಬುದನ್ನು ಬರೆ.

ಮನೆಯಲ್ಲಿ	ಶಾಲೆಯಲ್ಲಿ

ಚಟುವಟಿಕೆ : ಈ ಕೆಳಗಿನ ನೀರಿನ ಮೂಲಗಳನ್ನು ಹೆಸರಿಸಿ.

	_____		_____
	_____		_____
	_____		_____
	_____		_____

ಚಟುವಟಿಕೆ : ಇಲ್ಲಿ ಕೊಟ್ಟಿರುವ ಚಟುವಟಿಕೆಗಳನ್ನು ಶಿಕ್ಷಕರು/ಪೋಷಕರ ಸಹಾಯದಿಂದ ಮಾಡು. ನಂತರ ಇದಕ್ಕೆ ಸಂಬಂಧಿಸಿದ ಹೇಳಿಕೆಗಳಲ್ಲಿ ಸರಿ(), ತಪ್ಪಿ() ಗುರ್ತಿಸು. ತಪ್ಪಿಗಾಗಿ ಹೇಳಿಕೆಗಳನ್ನು ಸರಿಪಡಿಸಿ ಬರೆ.

ಚಟಿವಟಿಕೆ	ಹೇಳಿಕೆ
<ul style="list-style-type: none"> ಒಂದು ಖಾಲಿ ಲೋಟಿ ಮತ್ತು ಅದೇ ಅಳತೆಯ ನೀರು ತುಂಬಿದ ಲೋಟವನ್ನು ಕೈಯಿಂದ ಎತ್ತು. 	<ul style="list-style-type: none"> ನೀರಿಗೆ ತೊಕವಿದೆ. <div style="border: 1px solid black; width: 100%; height: 40px;"></div> <div style="border: 1px solid black; width: 100%; height: 40px;"></div>
<ul style="list-style-type: none"> ಮೇಟಿಲ ಮೇಲೆ ಒಂದು ಲೋಟಿ ನೀರನ್ನು ಹಾಕು. 	<ul style="list-style-type: none"> ನೀರು ಎತ್ತರದಿಂದ ತಗ್ಗಿಗೆ ಹರಿಯುವುದಿಲ್ಲ. <div style="border: 1px solid black; width: 100%; height: 40px;"></div> <div style="border: 1px solid black; width: 100%; height: 40px;"></div>
<ul style="list-style-type: none"> ನೀರಿರುವ ಒಂದು ಚಿಕ್ಕ ಪಾತ್ರೆಯನ್ನು ಒಲೆಯ ಮೇಲಿಟ್ಟು ಚೆನಾಗಿ ಕುದಿಸು. 	<ul style="list-style-type: none"> ನೀರನ್ನು ಕಾಯಿಸಿದಾಗ ಅದು ಆವಿಯಾಗುತ್ತದೆ. <div style="border: 1px solid black; width: 100%; height: 40px;"></div> <div style="border: 1px solid black; width: 100%; height: 40px;"></div>
<ul style="list-style-type: none"> ಒಂದು ಅಳತೆಯ ನೀರನ್ನು ಲೋಟಕ್ಕೆ, ಬಾಟಲಿಗೆ, ಮತ್ತು ಡಬ್ಬಕ್ಕೆ ಹಾಕಿಸು. 	<ul style="list-style-type: none"> ನೀರು ತಾನಿರುವ ಪಾತ್ರೆಯ ಆಕಾರ ವನ್ನು ಪಡೆಯುವುದಿಲ್ಲ. <div style="border: 1px solid black; width: 100%; height: 40px;"></div> <div style="border: 1px solid black; width: 100%; height: 40px;"></div>

ಚಟువటిక : నిన్న ఉరినల్లిరువ నీరిన మూలగళ పట్టి తయారిసి.

ದಿನ - 11

ಅಪೇಕ್ಷಿತ ಕಲಿವಿನ ಫಲ :	ನೀರಿನ ಮೂಲಗಳು, ಉಪಯೋಗಗಳು, ನೀರಿನ ಮಾಲಿನ್ಯ ಮತ್ತು ಸಂರಕ್ಷಣೆ ಕ್ರಮಗಳ ಬಗ್ಗೆ ತಿಳಿಯುವರು.
ಕಲಿಕೆಯ ಅಂಶಗಳು :	2. ನೀರಿನ ಉಪಯೋಗಗಳನ್ನು ವಿವರಿಸುವರು.

ಚಟುವಟಿಕೆ : ನೀರಿನ ಉಪಯೋಗಗಳನ್ನು ಪಟ್ಟಿ ಮಾಡು.





ಮನೆಯಲ್ಲಿ	ಮನೆಯ ಹೊರಗೆ

ಚಟುವಟಿಕೆ : ನೀರಿನ ಉಪಯೋಗಗಳ ಚಿತ್ರಪಟ ತಯಾರಿಸಿ.

ದಿನ - 12

ಅಪೇಕ್ಷಿತ ಕಲಿವಿನ ಘಳ :	ನೀರಿನ ಮೂಲಗಳು, ಉಪಯೋಗಗಳು, ನೀರಿನ ಮಾಲಿನ್ಯ ಮತ್ತು ಸಂರಕ್ಷಣೆ ಕ್ರಮಗಳ ಬಗ್ಗೆ ತಿಳಿಯುವರು.
ಕಲಿಕೆಯ ಅಂಶಗಳು :	3. ನೀರಿನ ಮಾಲಿನ್ಯ ಮತ್ತು ಸಂರಕ್ಷಣೆ ಕ್ರಮಗಳ ಬಗ್ಗೆ ಅರಿಯುವದು.

ಚಟುವಟಿಕೆ : ಕೆಳಗಿನ ಚಿತ್ರಗಳನ್ನು ನೋಡಿ ಜಲಮಾಲಿನ್ಯದ ಕಾರಣಗಳನ್ನು ಪಟ್ಟಿ ಮಾಡಿ.



ಚಟುವಟಿಕೆ : ಜಲ ಮಾಲಿನ್ಯವನ್ನು ತಡೆಗಟ್ಟಿವ ಕ್ರಮಗಳನ್ನು ಬರೆಯಿರಿ.

ದಿನ - 13




ಅಪೇಕ್ಷಿತ ಕಲಿವಿನ ಘಳ :	ಕೃಷಿ ವಿಧಾನಗಳು , ನೀರಾವರಿ ಪದ್ಧತಿಗಳು, ಧಾನ್ಯಸಂಗ್ರಹಣೆಯ ಆಧುನಿಕ ಮತ್ತು ಸಾಂಪ್ರದಾಯಿಕ ವಿಧಾನಗಳನ್ನು ವಿವರಿಸುವರು.
ಕಲಿಕೆಯ ಅಂಶಗಳು :	1.. ಕೃಷಿ ವಿಧಾನಗಳು ಮತ್ತು ನೀರಾವರಿ ಪದ್ಧತಿಗಳನ್ನು ವಿವರಿಸುವರು.

ಚಟುವಟಿಕೆ : ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವ ಜನರನ್ನು ಗಮನಿಸು. ಅವರು ಮಾಡುವ ಕೆಲಸಗಳನ್ನು ನೆನಪಿಸಿಕೊ. ಅವುಗಳನ್ನು ಇಲ್ಲಿ ಪಟ್ಟಿ ಮಾಡು.

ಚಟುವಟಿಕೆ : ನಿನ್ನ ಜಿಲ್ಲೆಯ ಪ್ರಮುಖ ಬೆಳೆಗಳನ್ನು ಪಟ್ಟಿ ಮಾಡಿ.

ಚಟುವಟಿಕೆ : ಕೃಷಿಕರು ಅನುಸರಿಸುವ ಹಂತಗಳನ್ನು ಕಾಲಾನುಕ್ರಮವಾಗಿ ಬರೆಯಿರಿ.

ಚಟುವಟಿಕೆ : ಈ ಕೆಳಗಿನ ಚಿತ್ರಗಳನ್ನು ಗಮನಿಸು. ಅವುಗಳ ಮುಂದಿನ ಹೇಳಿಕೆಗಳನ್ನು ಓದು ಚಿತ್ರಗಳಿಗೂ ಮತ್ತು ಹೇಳಿಕೆಗಳಿಗೂ ಜೋಡಣ ಸರಿಯಾಗಿಲ್ಲ. ಚಿತ್ರಗಳನ್ನು ಅವುಗಳ ಸರಿಯಾದ ಹೇಳಿಕೆಯೊಂದಿಗೆ ಗರೆ ಎಳೆದು ಜೋಡಿಸು.

	ಪ್ರಾಣಿ, ಪ್ರಕೃತಿ, ಕೀಟಗಳು ಮತ್ತು ರೋಗಗಳಿಂದ ಬೆಳೆಯನ್ನು ರಕ್ಷಿಸುವುದು.
	ಬೆಳೆ ಬೆಳೆಯಲು ನೆಲವನ್ನು ಉಳಿಸುವುದು.
	
	ಬೆಳೆ ಬೆಳೆಯಲು ಬೀಜಗಳನ್ನು ಬಿತ್ತುವುದು.
	ಬೆಳೆಗಳು ಚೆನ್ನಾಗಿ ಬೆಳೆಯಲು ರಾಸಾಯನಿಕ ಅಥವಾ ಸಾವಯವ ಗೊಬ್ಬರ ಹಾಕುವುದು.
	ಯಂತ್ರಗಳು ಅಥವಾ ಕ್ಯಾಗಲಿಂದ ಬೆಳೆಗಳನ್ನು ಕಟಾವು ಮಾಡುವುದು.
	ಬೆಳೆಗಳು ಚೆನ್ನಾಗಿ ಬೆಳೆಯಲು ನೀರು ಹರಿಸುವುದು.

ಚಟುವಟಿಕೆ : ಈ ಕೆಳಗಿನ ಕೃಷಿ ಭೂಮಿಗಳನ್ನು ಗುರುತಿಸಿ ಬರೆಯಿರಿ.



ಚಟುವಟಿಕೆ : ಈ ಕೆಳಗಿನ ನೀರಾವರಿ ಪದ್ಧತಿಗಳನ್ನು ಗುರುತಿಸಿ ಬರೆಯಿರಿ



ಚಟುವಟಿಕೆ : ಈ ಕೆಳಗಿನ ಹೇಳಿಕೆಗಳನ್ನು ಸರಿಯಾದ ಸ್ಥಳದಲ್ಲಿ ಬರೆಯಿರಿ.

1. ರಾಸಾಯನಿಕ ಗೊಬ್ಬರವನ್ನು ಬಳಸುತ್ತಾರೆ.
2. ಕೊಟ್ಟಿಗೆ / ತೊಪ್ಪೆಗೊಬ್ಬರವನ್ನು ಕೃಷಿ ಭೂಮಿಗೆ ಬಳಸಲಾಗುತ್ತದೆ.
3. ಎರೆಹುಳು ಗೊಬ್ಬರವನ್ನು ಮಣ್ಣಿನ ಮೋಷಕಾಂಶ ಹೆಚ್ಚಿಸಲು ಉಪಯೋಗಿಸಲಾಗುತ್ತದೆ.
4. ರಾಸಾಯನಿಕ ಹೀಡೆ ನಾಶಕಗಳನ್ನು ಸಿಂಪಡಣೆ ಮಾಡಿ ಬೆಳೆ ಬೆಳೆಯಲಾಗುತ್ತದೆ.
5. ಹಿಸಿರೆಲೆ / ಒಣಗಿದ ತರಗೆಲೆಗಳನ್ನೂ ಈ ಕೃಷಿಯಲ್ಲಿ ಬಳಸಲಾಗುತ್ತದೆ.

ಸಾವಯವ ಕೃಷಿ	ರಾಸಾಯನಿಕ ಕೃಷಿ

ಚಟುವಟಿಕೆ : ಈ ಕೆಳಗಿನ ಚಿತ್ರಗಳನ್ನು ಗಮನಿಸು. ಅವುಗಳಿಗೆ ಸಂಬಂಧಿಸಿದ ಕೃಷಿ/ಬೇಸಾಯ ಪದ್ಧತಿಗಳನ್ನು ಬರೋ.

ಚಿತ್ರಗಳು	ಸಂಬಂಧಿಸಿದ ಕೃಷಿ/ಬೇಸಾಯ ಪದ್ಧತಿ
	_____
	_____
	_____
	_____
	_____
	_____

ದಿನ - 14

ಅಪೇಕ್ಷಿತ ಕಲಿವಿನ ಘಳ :	ಕೃಷಿ ವಿಧಾನಗಳು , ನೀರಾವರಿ ಪದ್ಧತಿಗಳು, ಧಾನ್ಯಸಂಗ್ರಹಣೆಯ ಆಧುನಿಕ ಮತ್ತು ಸಾಂಪ್ರದಾಯಿಕ ವಿಧಾನಗಳನ್ನು ವಿವರಿಸುವರು.
ಕಲಿಕೆಯ ಅಂಶಗಳು :	2. ಧಾನ್ಯ ಸಂಗ್ರಹಣೆಯ ಆಧುನಿಕ ಮತ್ತು ಸಾಂಪ್ರದಾಯಿಕ ವಿಧಾನಗಳನ್ನು ವಿವರಿಸುವರು.

ಚಟುವಟಿಕೆ : ಧಾನ್ಯಗಳ ಸಂರಕ್ಷಣೆ ನಮಗೆ ಅಗತ್ಯ ಏಕೆ? ಇದರಿಂದ ಕೃಷಿಕರಿಗೆ ಹಾಗೂ ಧಾನ್ಯ ಕೊಳ್ಳುವವರಿಗೆ ಆಗುವ ಅನುಕೂಲವೇನು? ಇಲ್ಲಿ ಬರೆ.

ಚಟುವಟಿಕೆ : ಈ ಕೆಳಗಿನ ಆಹಾರ ಸಂಗ್ರಹಣೆಯ ವಿಧಾನಗಳನ್ನು ಗುರುತಿಸಿ.

- 1)  2)  3) 
-
-
-

ಚಟುವಟಿಕೆ : ಧಾನ್ಯ ಸಂಗ್ರಹಕಾರಕಗಳ ಒಿತ್ತು ಬರೆದು ಬಣ್ಣ ತುಂಬಿ.


ದಿನ - 15

ಅಪೇಕ್ಷಿತ ಕಲಿವಿನ ಘಳ :	ವಾಯುವಿನ ಘಟಕಗಳು, ಲಕ್ಷಣಗಳು ಮತ್ತು ವಾಯುಮಾಲಿನ್ಯದ ಬಗ್ಗೆ ಅರಿಯುವರು.
ಕಲಿಕೆಯ ಅಂಶಗಳು :	1. ವಾಯುವಿನ ಘಟಕಗಳು, ಲಕ್ಷಣಗಳ ಬಗ್ಗೆ ತಿಳಿಯುವರು.

ಗಾಳಿಯ ಘಟಕಗಳು :

 ನೀರಾವಿ, ಜಡ ಅನೀಲಗಳು
ಮತ್ತು ಧೂಳಿನ ಕಣಗಳು
(0.96%)

 ಕಾರ್ಬನ್ ಡೈಆಕ್ಸಿಡ್
(0.04%)



ಚಟುವಟಿಕೆ :

ಈ ಚಿತ್ರದಲ್ಲಿ ತೋರಿಸಿರುವ ವಾಯುವಿನ ಸಂಯೋಜನೆಯನ್ನು ನೋಡಿ, ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ವಾಯುವಿನಲ್ಲಿ ಅತ್ಯಂತ ಹೆಚ್ಚಾಗಿರುವ ಅನಿಲ ಯಾವುದು?

2. ವಾಯುವಿನಲ್ಲಿ ನಮ್ಮ ಉಸಿರಾಟಕ್ಕೆ ಅಗತ್ಯವಾದ ಅನಿಲ ಯಾವುದು? ಮತ್ತು ಅದು ಎಷ್ಟು ಪ್ರಮಾಣದಲ್ಲಿದೆ?


3. ಸಾಮಾನ್ಯವಾಗಿ ವಾಯುವಿನಲ್ಲಿ ಕಾರ್ಬನ್ ಡೈಆಕ್ಸಿಡ್ ಪ್ರಮಾಣ ಎಷ್ಟಿರುತ್ತದೆ?

4. ವಾಯುವಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ಘಟಕ ಯಾವುದು?

ಚಟುವಟಿಕೆ : ವಾಯು(ಗಾಳಿ)ವಿನ ಲಕ್ಷಣಗಳನ್ನು ಗೆರೆ ಎಳೆದು ಹೊಂದಿಸಿ.



ವಸ್ತುಗಳು ಉರಿಯಲು ವಾಯು ಸಹಾಯ ಮಾಡುತ್ತದೆ.



ವಾಯು ಸ್ಥಳವನ್ನು ಆಕ್ರಮಿಸುತ್ತದೆ.



ವಾಯುವಿಗೆ ತೂಕವಿದೆ.

ದಿನ - 16

ಅಪೇಕ್ಷಿತ ಕಲಿವಿನ ಘಳ :	ವಾಯುವಿನ ಫಟಕಗಳು, ಲಕ್ಷಣಗಳು ಮತ್ತು ವಾಯುಮಾಲಿನ್ಯದ ಬಗ್ಗೆ ಅರಿಯುವರು.
ಕಲಿಕೆಯ ಅಂಶಗಳು :	2. ವಾಯುಮಾಲಿನ್ಯದ ಬಗ್ಗೆ ಅರಿಯುವರು.

ಚಟುವಟಿಕೆ : ಈ ಕೆಳಗಿನ ಚಿತ್ರಗಳನ್ನು ಗಮನಿಸಿ, ವಾಯುಮಾಲಿನ್ಯಕ್ಕೆ ಕಾರಣಗಳನ್ನು ಪಟ್ಟಿ ಮಾಡಿ.



ಚಟುವಟಿಕೆ : ವಾಯುಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಕೊಟ್ಟಿರುವ ಜೋಡಿ ಚಿತ್ರಗಳಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪಿ ಎಂಬುದನ್ನು ಗುರ್ತಿಸಿ, ಕಾರಣಗಳನ್ನು ಬರೆ.



ಚಟುವಟಿಕೆ : ವಾಯುಮಾಲಿನ್ಯ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳನ್ನು ಬರೆಯಿರಿ.

ದಿನ - 17

ಅಪೇಕ್ಷಿತ ಕಲಿವಿನ ಫಲ :	ದೇಹದಲ್ಲಿ ನಡೆಯುವ ಮುಖ್ಯ ಶ್ರೀಯೆಗಳಾದ ಉಸಿರಾಟ, ರಕ್ತ ಪರಿಣಾಮ, ಜೀವಣಕ್ರಿಯೆ ಮತ್ತು ವಿಸರ್ವನಾ ಕ್ರಿಯೆ ಹಾಗೂ ಅವುಗಳಿಗೆ ಸಂಬಂಧಿಸಿದ ಅಂಗಗಳನ್ನು ಗುರುತಿಸುವರು ಮತ್ತು ಸ್ವಷ್ಟತೆಯ ಅಭ್ಯಾಸದಿಂದ ಅಂಗಗಳ ಆರೋಗ್ಯ ಕಾಪಾಡಿಕೊಳ್ಳುವುದನ್ನು ಅರಿಯುವರು.
ಕಲಿಕೆಯ ಅಂಶಗಳು :	1. ಉಸಿರಾಟ ಶ್ರೀಯೆಯ ಅಂಗ ಮತ್ತು ಅದರ ಕಾರ್ಯ ತಿಳಿಯುವರು.

ಚಟುವಟಿಕೆ : ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ಉಸಿರಾಟ ಎಂದರೇನು?


2. ಉಸಿರಾಟ ಶ್ರೀಯೆಯಲ್ಲಿ ಒಳ ತೆಗೆದುಕೊಳ್ಳುವ ಅನಿಲ ಯಾವುದು?

3. ಉಸಿರಾಟ ಶ್ರೀಯೆಯಲ್ಲಿ ಹೊರ ಬಿಡುವ ಅನಿಲ ಯಾವುದು?

4. ಉಸಿರಾಟ ಶ್ರೀಯೆಯಲ್ಲಿ ಭಾಗವಹಿಸುವ ಅಂಗಗಳನ್ನು ಕ್ರಮವಾಗಿ ಬರೆಯಿರಿ.

5. ಉಸಿರಾಟ ಶ್ರೀಯೆಗೆ ತೊಂದರೆ ಆಗದಂತೆ ಆರೋಗ್ಯಕರ ಅಭ್ಯಾಸ ಕ್ರಮಗಳನ್ನು ಬರೆಯಿರಿ.

ಚಟುವಟಿಕೆ : ಕೆಳಗಿನ ಚಿತ್ರದಲ್ಲಿರುವ ಭಾಗಗಳನ್ನು ಗುರುತಿಸಿ.




ಚಟುವಟಿಕೆ : ಶ್ವಾಸಕೋಶದ ಚಿತ್ರ ಬರೆದು, ಭಾಗಗಳನ್ನು ಗುರುತಿಸಿ.


ದಿನ - 18

ಅಪೇಕ್ಷಿತ ಕಲಿವಿನ ಫಲ :	ದೇಹದಲ್ಲಿ ನಡೆಯುವ ಮುಖ್ಯ ಕ್ರಿಯೆಗಳಾದ ಉಸಿರಾಟ, ರಕ್ತ ಪರಿಚಲನೆ, ಜೀವಣಕ್ರಿಯೆ ಮತ್ತು ವಿಸರ್ವನಾ ಕ್ರಿಯೆ ಹಾಗೂ ಅವುಗಳಿಗೆ ಸಂಬಂಧಿಸಿದ ಅಂಗಗಳನ್ನು ಗುರುತಿಸುವರು ಮತ್ತು ಸ್ವಚ್ಛತೆಯ ಅಭಾವದಿಂದ ಅಂಗಗಳ ಆರೋಗ್ಯ ಕಾಪಾಡಿಕೊಳ್ಳಲುವುದನ್ನು ಅರಿಯುವರು.
ಕಲಿಕೆಯ ಅಂಶಗಳು :	2. ರಕ್ತ ಪರಿಚಲನೆ ಅಂಗ ಮತ್ತು ಅದರ ಕಾರ್ಯ ವಿಧಾನ ತಿಳಿಯುವರು.

ಚಟುವಟಿಕೆ : ಚಿತ್ರವನ್ನು ಗಮನಿಸು ಇದರ ಹೆಸರನ್ನು ಬರೆ.



ಚಟುವಟಿಕೆ : ವೃದ್ಧರು ಹೃದಯ ಬಡಿತವನ್ನು ತಿಳಿಯಲು ಬಳಸುವ ಉಪಕರಣದ ಚಿತ್ರ ಇಲ್ಲಿದೆ. ಇದರ ಹೆಸರನ್ನು ಬರೆಯಿರಿ. ಮತ್ತು ಅದರ ಮಾದರಿ ತಯಾರಿಸಿ.




ಚಟುವಟಿಕೆ : ಹೃದಯದ ಚಿತ್ರ ಬರೆದು, ಬಣ್ಣ ತುಂಬಿ ಭಾಗಗಳನ್ನು ಗುರುತಿಸಿ.

ದಿನ - 19

ಅಪೇಕ್ಷಿತ ಕಲಿವಿನ ಫಲ :	ದೇಹದಲ್ಲಿ ನಡೆಯುವ ಮುಖ್ಯ ಕ್ರಿಯೆಗಳಾದ ಉಸಿರಾಟ, ರಕ್ತ ಪರಿಣಾಮ, ಜೀವಣಕ್ರಿಯೆ ಮತ್ತು ವಿಸರ್ವಣಾ ಕ್ರಿಯೆ ಹಾಗೂ ಅವುಗಳಿಗೆ ಸಂಬಂಧಿಸಿದ ಅಂಗಗಳನ್ನು ಗುರುತಿಸುವರು ಮತ್ತು ಸ್ವಜ್ಞತೆಯ ಅಭ್ಯಾಸದಿಂದ ಅಂಗಗಳ ಆರೋಗ್ಯ ಕಾಪಾಡಿಕೊಳ್ಳಲುವುದನ್ನು ಅರಿಯುವರು.
ಕಲಿಕೆಯ ಅಂಶಗಳು :	3. ಜೀವಣಕ್ರಿಯೆಯ ಅಂಗ ಮತ್ತು ಅದರ ಕಾರ್ಯ ತಿಳಿಯುವರು.

ಚಟುವಟಿಕೆ : ಪಕ್ಕದ ಚಿತ್ರವನ್ನು ಗಮನಿಸಿ. ನೀನು ಸೇವಿಸಿದ ಆಹಾರ ಬಾಯಿಯ ಮೂಲಕ ಅಂಗದಿಂದ ಅಂಗಕ್ಕೆ ಸಾಗುತ್ತದೆ. ಈ ಅಂಗಗಳು ಯಾವುವೆಂದು ಚಿತ್ರ ನೋಡಿ ಬರೆ.










- 1) _____
- 2) _____
- 3) _____
- 4) _____
- 5) _____
- 6) _____
- 7) _____

* ನಿನ್ನ ಬಾಯಿಯ ಭಾಗಗಳನ್ನು ಬರೆಯಿರಿ.

* ಆಹಾರವನ್ನು ಅಗೆಯಲು ಬಾಯಿಯ ಯಾವ ಅಂಗ ಸಹಾಯ ಮಾಡುತ್ತದೆ?

* ನಾಲಿಗೆಯ ಕೆಲಸವೇನು?


ಚಟುವಟಿಕೆ : ಚಿತ್ರದಲ್ಲಿ ಸೂಚಿಸಿರುವ ಅಂಗದ ಕೆಲಸವನ್ನು ಸದರ ಮುಂದೆ ತೋರಿಸಿದ ಸ್ಥಳದಲ್ಲಿ ಬರೆ.



ದಿನ - 20

ಅಪೇಕ್ಷಿತ ಕಲಿವಿನ ಫಲ :	ದೇಹದಲ್ಲಿ ನಡೆಯುವ ಮುಖ್ಯ ಕ್ರಿಯೆಗಳಾದ ಉಸಿರಾಟ, ರಕ್ತ ಪರಿಣಾಮ, ಜೀವಣಕ್ರಿಯೆ ಮತ್ತು ವಿಸರ್ವನಾ ಕ್ರಿಯೆ ಹಾಗೂ ಅವುಗಳಿಗೆ ಸಂಬಂಧಿಸಿದ ಅಂಗಗಳನ್ನು ಗುರುತಿಸುವರು ಮತ್ತು ಸ್ವಜ್ಞತೆಯ ಅಭಾವದಿಂದ ಅಂಗಗಳ ಆರೋಗ್ಯ ಕಾಪಾಡಿಕೊಳ್ಳಲುವುದನ್ನು ಅರಿಯುವರು.
ಕಲಿಕೆಯ ಅಂಶಗಳು :	4. ವಿಸರ್ವನ ಕ್ರಿಯೆಯ ಅಂಗ ಮತ್ತು ಅದರ ಕಾರ್ಯವನ್ನು ತಿಳಿಯುವರು.

ಚಟುವಟಿಕೆ : ಚಿತ್ರದಲ್ಲಿನ ಭಾಗಗಳನ್ನು ಗುರುತಿಸಿ. ಬರೆಯಿರಿ.



ಚಟುವಟಿಕೆ : ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ದೇಹದಿಂದ ಕಾರ್ಬನ್ ಡೈಆಕ್ಸಿಡ್‌ನ್ನು ಹೊರಹಾಕುವ ಅಂಗ ಯಾವುದು?

2. ಕಲ್ಪಗಳನ್ನು ಬೆವರಿನ ಮೂಲಕ ಹೊರಹಾಕುವ ಅಂಗ ಯಾವುದು?

3. ಕಲ್ಪಗಳನ್ನು ಮೂತ್ರವಾಗಿ ಹೊರಹಾಕುವ ಅಂಗ ಯಾವುದು?

ಚಟುವಟಿಕೆ : ಮೂತ್ರ ಜನಕಾಂಗದ ಚಿತ್ರ ಬರೆದು, ಭಾಗಗಳನ್ನು ಗುರುತಿಸಿ.

ଦିନ - 21

ಅಪೇಕ್ಷಿತ ಕಲೆವಿನ ಫಲ :	ದೇಹದಲ್ಲಿ ನಡೆಯುವ ಮುಖ್ಯ ಕ್ರಿಯೆಗಳಾದ ಉಸಿರಾಟ, ರಕ್ತ ಪರಿಚಲನೆ, ಜೀವಿಕ್ರಿಯೆ ಮತ್ತು ವಿಸರ್ವನಾ ಕ್ರಿಯೆ ಹಾಗೂ ಅವುಗಳಿಗೆ ಸಂಬಂಧಿಸಿದ ಅಂಗಗಳನ್ನು ಗುರುತಿಸುವರು ಮತ್ತು ಸ್ವಚ್ಛತೆಯ ಅಭ್ಯಾಸದಿಂದ ಅಂಗಗಳ ಆರೋಗ್ಯ ಕಾಪಾಡಿಕೊಳ್ಳುವುದನ್ನು ಅರಿಯುವರು.
ಕಲೆಕೆಯ ಅಂಶಗಳು :	5. ಸ್ವಚ್ಛತೆಯ ಅಭ್ಯಾಸದಿಂದ ಅಂಗಗಳ ಆರೋಗ್ಯ ಕಾಪಾಡಿಕೊಳ್ಳುವುದನ್ನು ಅರಿಯುವುದು.

ಡಿಟ್ರಿಕ್ : ಅಂಗಗಳ ಅರ್ಮೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಸ್ವಚ್ಛತೆಯ ಅಭಾವ ಕ್ರಮಗಳನ್ನು ಪಟ್ಟಿ ಮಾಡಿ.

ಚಟువటిక : స్ఫ్రెంచ్ తేయ అబ్బాస్ పన్ను అనుసరిసువ అగ్త్యవేను? వివరిసి.

ଦୟା - 22

ಅಪೇಕ್ಷಿತ ಕಲಿವಿನ ಫಲ :	ಆಹಾರ ದೊರೆಯುವ ಮೂಲಗಳು, ಆಹಾರದಲ್ಲಿರುವ ಪೋಷಕಾಂಶಗಳು, ಬದಲಾಗುತ್ತಿರುವ ಆಹಾರದ ಅಭ್ಯಾಸಗಳು, ಆಹಾರ ಪೋಲಾಗುವಿಕೆ ಹಾಗೂ ಸಂರಕ್ಷಣೆ ಕ್ರಮಗಳನ್ನು ತಿಳಿಯುವರು.
ಕಲಿಕೆಯ ಅಂಶಗಳು :	1. ಆಹಾರ ದೊರೆಯುವ ಮೂಲಗಳನ್ನು ಗುರುತಿಸುವರು.


ಚಟುವಟಿಕೆ : ಕೆಳಗಿನ ಆಹಾರ ಪದಾರ್ಥಗಳನ್ನು ಕೆಳಗೆ ನೀಡಲಾದ ಪಟ್ಟಿಯಲ್ಲಿ ವಿಂಗಡಿಸಿ ಬರೆಯಿರಿ.
ಅಕ್ಕೆ, ನವಕ್ಕೆ, ಮಾಂಸ, ಸಜ್ಜೆ, ಮಾಪು, ಗಣ್ಣಿ, ರಾಗಿ, ತುಪ್ಪ, ಮೊಟ್ಟೆ, ಹೊಕೋಸು, ಹಾಲು, ಮೆಂತ್ಯೆ,
ಕಾರೆಟ್, ಮಜ್ಜಿಗೆ, ಮೂಲಂಗಿ

ಸಸ್ಯ ಮೂಲ ಆಹಾರ ಪದಾರ್ಥಗಳು	ಪ್ರಾಣಿ ಮೂಲದ ಆಹಾರ ಪದಾರ್ಥಗಳು

ಚಟುವಟಿಕೆ : ಸಸ್ಯ ಮೂಲದಿಂದ ಪಡೆಯಲಾಗುವ ಕೆಲವು ಅಹಾರ ಪದಾರ್ಥಗಳ ಪಟ್ಟಿಯನ್ನು ನೀಡಿದೆ, ಗಮನಿಸು.

ಮಾವು	ಬದನೆ	ಎಣ್ಣು	ಹೆಸರು	ನವಚೆ	ಹರಿವೆ	ಪಾಲಕ್	ಶೇಂಗಾ	ನಿಂಬೆ
ಬೀಳುರೂಟ್	ಮೆಂತ್ಯು	ಕುಸುಬೆ	ಸಹಿಗೆಣಸು	ತೊಗರಿ	ಜೊಳೆ	ಉದ್ದು	ಕಿತ್ತಲೆ	ಸಾಮೆ

ಮೇಲಿನ ಈ ಆಹಾರ ಪದಾರ್ಥಗಳನ್ನು ಸಸ್ಯಮೂಲದ ಸಂಬಂಧಿಸಿದ ದಳದಲ್ಲಿ ಬರೆಯಿರಿ.



ದಿನ - 23

ಅಪೇಕ್ಷಿತ ಕಲಿವಿನ ಫಲ :	ಆಹಾರ ದೋರೆಯುವ ಮೂಲಗಳು, ಆಹಾರದಲ್ಲಿರುವ ಮೋಷಕಾಂಶಗಳು, ಬದಲಾಗುತ್ತಿರುವ ಆಹಾರದ ಆಭ್ಯಾಸಗಳು, ಆಹಾರ ಮೋಲಾಗುವಿಕೆ ಹಾಗೂ ಸಂರಕ್ಷಣಾ ಕ್ರಮಗಳನ್ನು ತಿಳಿಯುವರು.
ಕಲಿಕೆಯ ಅಂಶಗಳು :	ಆಹಾರದಲ್ಲಿರುವ ಮೋಷಕಾಂಶಗಳನ್ನು ತಿಳಿಯುವರು.

ಚಟುವಟಿಕೆ : ಆಹಾರದ ಪ್ರಮುಖ ಮೋಷಕಾಂಶಗಳನ್ನು ಮತ್ತು ಅವು ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಪಟ್ಟಿ ಮಾಡಿ.

ಮೋಷಕಾಂಶಗಳು	ಆಹಾರ ಪದಾರ್ಥಗಳು

ಚಟುವಟಿಕೆ : ಈ ಕೆಳಗಿನವುಗಳನ್ನು ಹೆಸರಿಸಿ.







ಬೆಳವಣಿಗೆ ನಹಾಯ
ಮಾಡುವ ಅಹಾರ ವಸ್ತುಗಳು

1. _____
2. _____
3. _____
4. _____
5. _____




ದೇಹಕ್ಕೆ ರಕ್ಷಣೆ ಬದಗಿಸುವ
ಅಹಾರ ವಸ್ತುಗಳು

1. _____
2. _____
3. _____
4. _____
5. _____

ಚಟುವಟಿಕೆ : ಖಿಷ್ಟು ಹೆಚ್ಚಾಗಿರುವ ಈ ಕೆಳಗಿನ ಅಹಾರ ಪದಾರ್ಥಗಳನ್ನು ಹೆಸರಿಸಿ.



ಚಟುವಟಿಕೆ : ಮೈಟ್ರಿ ಹೆಚ್ಚಾಗಿರುವ ಈ ಕೆಳಗಿನ ಅಹಾರ ಪದಾರ್ಥಗಳನ್ನು ಹೆಸರಿಸಿ.



ದಿನ - 24

ಅಪೇಕ್ಷಿತ ಕಲಿವಿನ ಫಲ :	ಆಹಾರ ದೊರೆಯುವ ಮೂಲಗಳು, ಆಹಾರದಲ್ಲಿರುವ ಮೋಷಕಾಂಶಗಳು, ಬದಲಾಗುತ್ತಿರುವ ಆಹಾರದ ಅಭ್ಯಾಸಗಳು, ಆಹಾರ ಮೋಲಾಗುವಿಕೆ ಹಾಗೂ ಸಂರಕ್ಷಣಾ ಕ್ರಮಗಳನ್ನು ತಿಳಿಯುವರು.
ಕಲಿಕೆಯ ಅಂಶಗಳು :	3. ಬದಲಾಗುತ್ತಿರುವ ಆಹಾರದ ಅಭ್ಯಾಸಗಳ ಬಗ್ಗೆ ತಿಳಿಯುವರು.

ಚಟುವಟಿಕೆ : ಬದಲಾಗುತ್ತಿರುವ ಆಹಾರದ ಅಭ್ಯಾಸಗಳನ್ನು ಪಟ್ಟಿ ಮಾಡಿ.

ಚಟುವಟಿಕೆ : ಬದಲಾಗುತ್ತಿರುವ ಆಹಾರ ಅಭ್ಯಾಸದ ಪರಿಣಾಮಗಳನ್ನು ಪಟ್ಟಿ ಮಾಡಿ.

ಚಟುವಟಿಕೆ : ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆ?

ದಿನ - 25

ಅಪೇಕ್ಷಿತ ಕಲಿವಿನ ಫಲ :	ಆಹಾರ ದೋರೆಯುವ ಮೂಲಗಳು, ಆಹಾರದಲ್ಲಿರುವ ಮೋಷಕಾಂಶಗಳು, ಬದಲಾಗುತ್ತಿರುವ ಆಹಾರದ ಆಭ್ಯಾಸಗಳು, ಆಹಾರ ಮೋಲಾಗುವಿಕೆ ಹಾಗೂ ಸಂರಕ್ಷಣಾ ಕ್ರಮಗಳನ್ನು ತಿಳಿಯುವರು.
ಕಲಿಕೆಯ ಅಂಶಗಳು :	4. ಆಹಾರ ಮೋಲಾಗುವಿಕೆ ಹಾಗೂ ಅದರ ಸಂರಕ್ಷಣಾ ಕ್ರಮಗಳನ್ನು ತಿಳಿಯುವರು.

ಚಟುವಟಿಕೆ : ಅನೇಕ ಸನ್ನಿವೇಶಗಳಲ್ಲಿ ಆಹಾರವು ಮೋಲಾಗುತ್ತಿದೆ. ಹೀಗೆ ಆಹಾರ ಮೋಲಾಗುವ ಸನ್ನಿವೇಶ ಮತ್ತು ಕಾರಣಗಳನ್ನು ಪಟ್ಟಿ ಮಾಡಿ.

ಚಟುವಟಿಕೆ : ಆಹಾರ ಪದಾರ್ಥಗಳು ಮೋಲಾಗದಂತೆ ಮತ್ತು ಕೆಡದಂತೆ ಸಂರಕ್ಷಿಸುವ ವಿಧಾನಗಳನ್ನು ಬರೆಯಿರಿ.

ಚಟುವಟಿಕೆ : ಒಣಿಸುವ ಮೂಲಕ ಸಂರಕ್ಷಿಸುವ ಆಹಾರ ಪದಾರ್ಥಗಳನ್ನು ಪಟ್ಟಿ ಮಾಡಿ.

ದಿನ - 26

ಅಪೇಕ್ಷಿತ ಕಲಿವಿನ ಘಳ :	ತ್ಯಾಜ್ಯ ವಿಲೇವಾರಿ ಕ್ರಮ ಮತ್ತು ಇತರೆ ಆರೋಗ್ಯಕರ ಅಭಾವಗಳ ಕುರಿತು ತಿಳಿಯುವುದು.
ಕಲಿಕೆಯ ಅಂಶಗಳು :	1. ತ್ಯಾಜ್ಯವಸ್ತು ವಿಲೇವಾರಿ ಕ್ರಮ ವಿವರಿಸುವುದು.

ಚಟುವಟಿಕೆ : ಈ ಕೆಳಗಿನ ಕಸದಲ್ಲಿರುವ ವಸ್ತುಗಳನ್ನು ಹೆಸರಿಸಿ.


ಹಸಿಕಸ




ಒಣಕಸ



ವಿಷಕಾರಿ ಕಸ



ಮಲಿನ ಕಸ



ಚಟುವಟಿಕೆ : ನಿನ್ನ ಮನೆಯಲ್ಲಿ ಕಂಡೆಂದು ಬಿಸಾಡುವ 10 ವಸ್ತುಗಳನ್ನು ಪಟ್ಟಿ ಮಾಡು. ಅವು ಯಾವ ವಿಧದ ಕಂ ಎಂದು ಬರೆ. ಅದನ್ನು ನೀನು ಏನು ಮಾಡುವೆ ಎಂಬುದನ್ನು ಬರೆ.

ಕ್ರ.ಸಂ	ಕಸದ ಹೆಸರು	ವಿಧ	ಏನು ಮಾಡುವೆ?
ಮಾದರಿ	ತರಕಾರಿ ಶಿಪ್ಪೆ	ಹಸಿ ಕಸ	ಗಡಗಳಿಗೆ ಹಾಕುವೆ

ದಿನ - 27

ಅಪೇಕ್ಷಿತ ಕಲಿವಿನ ಫಲ :	ತ್ಯಾಜ್ಯ ವಿಲೇವಾರಿ ಕ್ರಮ ಮತ್ತು ಇತರೆ ಆರೋಗ್ಯಕರ ಅಭಾವಗಳ ಕುರಿತು ತಿಳಿಯುವುದು.
ಕಲಿಕೆಯ ಅಂಶಗಳು :	2. ಪ್ಲಾಸ್ಟಿಕ್ ಬದಲು ಪರಿಸರ ಸೈಹಿ ವಸ್ತುಗಳ ಬಳಕೆಯ ಬಗ್ಗೆ ತಿಳಿಯುವರು.

ಚಟುವಟಿಕೆ : ಪ್ಲಾಸ್ಟಿಕ್ ವಸ್ತುಗಳ ಬದಲಾಗಿ ಬಳಸಬಹುದಾದ ಪರಿಸರ ಸೈಹಿ ವಸ್ತುಗಳನ್ನು ಪಟ್ಟಿ ಮಾಡಿ.

ಚಟುವಟಿಕೆ : ಪ್ಲಾಸ್ಟಿಕ್ ಅರ್ಥಿಯಾದ ಬಳಕೆಯಿಂದಾಗುವ ಪರಿಣಾಮಗಳನ್ನು ಪಟ್ಟಿ ಮಾಡಿ.


ಚಟುವಟಿಕೆ : ಪ್ಲಾಸ್ಟಿಕ್ ನ್ನು ಪುನರ್ಬಳಕ ಮಾಡುವ ವಿಧಾನಗಳನ್ನು ಬರೆಯಿರಿ.

ದಿನ - 28

ಅಪೇಕ್ಷಿತ ಕಲಿವಿನ ಫಲ :	ಸೂರ್ಯ ಮತ್ತು ಅದರ ಪರಿವಾರವನ್ನು ಅರಿಯುವರು.
ಕಲಿಕೆಯ ಅಂಶಗಳು :	1. ಸೂರ್ಯ ಮತ್ತು ಅದರ ಪರಿವಾರವನ್ನು ಅಧ್ಯೇಸಿಕೊಳ್ಳುವರು.

ಚಟುವಟಿಕೆ : ಚಿತ್ರವನ್ನು ವೀಕ್ಷಿಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

ಸೌರವ್ಯಾಹ - ಸೂರ್ಯನ ಪರಿವಾರ



1. ಸೌರವ್ಯಾಹದಲ್ಲಿ ಎಷ್ಟು ಗ್ರಹಗಳಿವೆ?

2. ಸೌರವ್ಯಾಹದ ಗ್ರಹಗಳ ಹೆಸರುಗಳನ್ನು ಅನುಕ್ರಮವಾಗಿ ಬರೆ.

3. ಸೂರ್ಯನಿಗೆ ಹತ್ತಿರವಿರುವ ಗ್ರಹ ಯಾವುದು?

4. ಈ ಗ್ರಹಗಳಲ್ಲಿ ನಾವು ವಾಸಿಸುತ್ತಿರುವ ಗ್ರಹ ಯಾವುದು?


5. ಸೌರವ್ಯಾಹದ ದೊಡ್ಡ ಗ್ರಹ ಯಾವುದು?

6. ಸೌರವ್ಯಾಹದ ಅತ್ಯಂತ ಚಿಕ್ಕ ಗ್ರಹ ಯಾವುದು?

7. ಸೂರ್ಯನಿಂದ ಅತ್ಯಂತ ದೂರದಲ್ಲಿರುವ ಗ್ರಹ ಯಾವುದು?

8. ಸೂರ್ಯನಿಂದ ಭೂಮಿ ಎಷ್ಟೇ ಸ್ಥಾನದಲ್ಲಿದೆ?

ಚಟುವಟಿಕೆ : ಗ್ರಹಗಳ ಚಿತ್ರಗಳನ್ನು ವೀಕ್ಷಿಸಿ, ಅವುಗಳ ಹೆಸರುಗಳನ್ನು ಕೊಟ್ಟಿರುವ ಜಾಗದಲ್ಲಿ ಬರೆ. ಒಂದು ಉದಾಹರಣೆಯನ್ನು ಕೊಡಲಾಗಿದೆ.



ಚಟುವಟಿಕೆ : ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1) ಸೌರವ್ಯಾಹ ಎಂದರೇನು?

2) ಭೂಮಿಯ ನೈಸಿರ್ಕ ಉಪಗ್ರಹ ಯಾವುದು?

ಚಟುವಟಿಕೆ : ಯಾವ ಗುಂಪಿನಲ್ಲಿ ಯಾರು? ಈ ಕೆಳಗಿನ ಪಟ್ಟಿಯಲ್ಲಿ ಬರೆ.

ಸೂರ್ಯ, ಭೂಮಿ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ ಮತ್ತು ಧೂವತಾರೆ

ನಕ್ಷತ್ರ	ಗ್ರಹ	ಉಪಗ್ರಹ

ಚಟುವಟಿಕೆ : ಕೆಳಗೆ ಕೊಟ್ಟಿರುವ ಕೋಷ್ಟಕದಲ್ಲಿ ಗ್ರಹಗಳ ಹೆಸರುಗಳನ್ನು ಗುರುತಿಸಿ.

ಉದಾಹರಣೆ : ಗುರು

ಶು	ಶು	ಶು	ಬಿ	ಮಿ	ವ	ದ	ಫ	ಶು	ಶು	ಮಂ
ನ	ದ	ಫ	ರ	ಶು	ಕು	ದ	ನು	ಶ	ನ	ಗ
ಸ	ಭೂ	ಮ	ಸ	ಸ್	ಮಂ	ಸ	ರು	ನ	ಳ	
ಸ್	ಮಿ	ಮಂ	ಹ	ಶು	ರ	ಲ	ಮಿ	ಗ	ಕು	
ಸು	ಕು	ರ	ವ	ಮಂ	ವ	ಯು	ರೇ	ನ	ಸ್	
ಗ	ಬ	ಶ	ಶ	ಬು	ಧ	ಗ	ಸ್	ಶ	ಗ	
ದ	ಮ	ನಿ	ಗ	ದ	ಫ	ಶು	ಮ	ರ	ಮಿ	
ಮಂ	ಸ್	ರ	ಸ	ಕು	ಗ	ಸ	ನೆ	ಪ್ರಚೀ	ನ್	
ಸ	ರ	ಗ	ತ	ಉ	ಉ	ಒ	ಟ	ಅ	ರ	


ಚಟುವಟಿಕೆ : ಕೆಳಗೆ ಗ್ರಹಗಳ ಲಕ್ಷಣಗಳನ್ನು ಕೊಟ್ಟಿದೆ. ಅವುಗಳ ಮುಂದೆ ಗ್ರಹಗಳ ಹೆಸರುಗಳನ್ನು ಬರೆಯಿರಿ.

ಕ್ರ.ಸಂ	ಲಕ್ಷಣಗಳು	ಗ್ರಹದ ಹೆಸರು
1	ಕೆಂಪು ಗ್ರಹ	
2	ಪ್ರಕಾಶಮಾನವಾದ ಗ್ರಹ	
3	ಅತ್ಯಂತ ದೊಡ್ಡ ಗ್ರಹ	
4	ನೀಲಿ-ಹಸಿರು ಬಣ್ಣದ ಗ್ರಹ	
5	ಜೀವಿಗಳಿರುವ ಏಕೈಕ ಗ್ರಹ	
6	ಒಂದು ದಿನ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯಳ್ಳಿ ಗ್ರಹ	

ದಿನ – 29

ಅಪೇಕ್ಷಿತ ಕಲಿವಿನ ಫಲ :	ಶಕ್ತಿಯ ವಿವಿಧ ರೂಪಗಳನ್ನು ತಿಳಿಯುವರು ಮತ್ತು ಶಕ್ತಿಯ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆಯಾಗುವುದನ್ನು ಗುರುತಿಸುವರು.
ಕಲಿಕೆಯ ಅಂಶಗಳು :	1. ಶಕ್ತಿಯ ವಿವಿಧ ರೂಪಗಳನ್ನು ತಿಳಿಯುವರು.

ಚಟುವಟಿಕೆ : ಈ ಕೆಳಗಿನ ಚಿತ್ರದಲ್ಲಿರುವ ಶಕ್ತಿಯ ವಿವಿಧ ರೂಪಗಳನ್ನು ಗುರುತಿಸಿ ಬರೆಯಿರಿ.



ಚಟುವಟಿಕೆ : ಈ ಕೆಳಗಿನ ಚಿತ್ರಗಳಲ್ಲಿ ಬಳಸುವ ಶಕ್ತಿಯ ವಿವಿಧ ರೂಪಗಳನ್ನು ಗುರುತಿಸಿ ಬರೆಯಿರಿ.



ಚಟುವಟಿಕೆ : ವಿವಿಧ ಶಕ್ತಿಯ ರೂಪಗಳನ್ನು ಚಿತ್ರಗಳೊಂದಿಗೆ ಗೆರೆ ಎಳೆದು ಹೊಂದಿಸಿ

ಶಕ್ತಿಯ ವಿಧಗಳು	ಚಿತ್ರಗಳು
1. ಸ್ವಾಯು ಶಕ್ತಿ	
2. ಯಾಂತ್ರಿಕ ಶಕ್ತಿ	
3. ಉಷ್ಣ ಶಕ್ತಿ	
4. ಸೌರ ಶಕ್ತಿ	
5. ಪವನ ಶಕ್ತಿ	
6. ಜಲದ ಸಂಗ್ರಹಿತ ಶಕ್ತಿ	
7. ವಿದ್ಯುತ್ ಶಕ್ತಿ	
8. ಜ್ಯೋವಿಕ ಶಕ್ತಿ	
9. ರಾಸಾಯನಿಕ ಶಕ್ತಿ	
10. ಇಂಥನ ಶಕ್ತಿ	

ಚಟುವಟಿಕೆ : ವಿವಿಧ ಶಕ್ತಿಯ ರೂಪಗಳ ಉಪಯೋಗಗಳನ್ನು ಬರೆಯಿರ.

ಶಕ್ತಿಯ ವಿವಿಧ ರೂಪಗಳು	ಉಪಯೋಗಗಳು
1. ಸ್ವಾಯು ಶಕ್ತಿ	
2. ಯಾಂತ್ರಿಕ ಶಕ್ತಿ	
3. ಉಷ್ಣ ಶಕ್ತಿ	
4. ಸೌರ ಶಕ್ತಿ	
5. ಪವನ ಶಕ್ತಿ	
6. ಜಲದ ಸಂಗ್ರಹಿತ ಶಕ್ತಿ	
7. ವಿದ್ಯುತ್ ಶಕ್ತಿ	
8. ಜ್ಯೋತಿಕ ಶಕ್ತಿ	
9. ರಾಸಾಯನಿಕ ಶಕ್ತಿ	
10. ಇಂಥನ ಶಕ್ತಿ	

ದಿನ - 30

ಅಪೇಕ್ಷಿತ ಕಲಿವಿನ ಫಲ :	ಶಕ್ತಿಯ ವಿವಿಧ ರೂಪಗಳನ್ನು ತಿಳಿಯುವರು ಮತ್ತು ಶಕ್ತಿಯ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆಯಾಗುವುದನ್ನು ಗುರುತಿಸುವರು.
ಕಲಿಕೆಯ ಅಂಶಗಳು :	2. ಶಕ್ತಿಯು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಗುವುದನ್ನು ಗುರುತಿಸುವರು.

ಚಟುವಟಿಕೆ : ಈ ಕೆಳಗಿನವುಗಳಲ್ಲಿ ಆಗುವ ಶಕ್ತಿಯ ಪರಿವರ್ತನೆಯನ್ನು ವಿವರಿಸಿ.

ಸಾಧನ	ಮೂಲ ಶಕ್ತಿಯ ವಿಧ	ಬದಲಾಗುವ ಶಕ್ತಿಯ ವಿಧ
		
		
		
		
		
		
		